

REGISTERED OFFICE:

AJAX ENGINEERING LIMITED

(formerly known as Ajax Engineering Private Limited)
CIN: L28245KA1992PLC013306
#253/1, 11 Main, Phase III, Peenya Industrial Area,
Bengaluru – 560 058, Karnataka, India.
T: +91 80 67200082/83 Toll Free No.: 1-800-419-0628
E: customercare@ajax-engg.com www.ajax-engg.com

Date: August 11, 2025

To,

BSE Limited, 20th Floor, P.J. Towers, Dalal Street, Mumbai – 400001 BSE Scrip Code: 544356 National Stock Exchange of India Limited, Exchange Plaza, C-1, Block G, Bandra Kurla Complex, Bandra (E), Mumbai – 400 051 NSE Scrip Symbol: AJAXENGG

Subject: Newspaper publication - Regulation 30 of SEBI (Listing Obligations and Disclosure

Requirements) Regulations, 2015 ("Listing Regulations")

Dear Sir/Madam,

Pursuant to Regulation 30 of Listing Regulations, the copies of the newspaper advertisement published on Sunday, August 10, 2025, in Financial Express (English Newspaper) and Vishwavani (Kannada Newspaper) informing that the 33rd Annual General Meeting of the Company is scheduled to be held on Friday, September 05, 2025, at 02:00 p.m. (IST) through Video Conferencing ("VC") / Other Audio Visual Means ("OAVM") are enclosed herewith

This is for your information and record.

Thanking you,

For Ajax Engineering Limited

(formerly known as Ajax Engineering Private Limited)

Shruti Vishwanath Shetty Company Secretary and Compliance Officer Membership No. A33617

Encl.: as above

FE SUNDAY

Tyche Industries Limited
Registered Office: C-21/A, Road No.9, Film Nagar, Jubilee Hills, Hyderabad 500 096Ph, No. 040-23541688, Email:cs@tycheindustries.net, website:www.tycheindustries.net NOTICE FOR SPECIAL WINDOW FOR RE-LODGEMENT

OF TRANSFER REQUESTS OF PHYSICAL SHARES. This is to inform that SEBI vide its circular no. SEBI/HO/MIRSD/MIRSD-

PoD/P/CIR/2025/97 dated 2July 2025has decided to open a special window only for re-lodgement of transfer deeds, which werelodged prior to the deadline of 1"April 2019 and rejected/returned/not attended to due to deficiency in the documents/process/or otherwise, for a period of six months from 7"July 2025 till 6"January 2026, in orderto facilitate ease of investing for investors and to secure the rights of investors in the securities which werepurchased by them. During this period, the securities that are relodged for transfer shall be issued only indemat mode. Due process shall be followed for such transfer-cum-demat requests.

The concerned investors are requested to re-lodge the transfer request of physical shares to our Registrar and Transfer Agent(RTA) CIL Securities Limited,214, Raghavaratna Towers, Chirag Ali Lane, Abids, Hyderabad-500 001 Tel:040-23202465.Fax:040-23203028.

Email: rta@cilsecurities.com. within the above-mentioned period. Relevant investors are encouraged to take advantages of this one-time window. ForTYCHE INDUSTRIES LIMITED

Sd/- G Ganesh Kumar Dated: 07/08/2025 Managing Director DIN: 01009765 Place: Hyderabad

AMRAPALI FILMS LIMITED CIN NO.L92111WB1975PLC030251 Regd. Office: 3-D.Duckback House.41.Shakespeare sarani, Kolkata - 700 017 Website: www.http://amrapalifilms.com, Email ID: amrapalifilms@gmail.com, Phone No.0612-2672962 **EXTRACT OF STATEMENT OF UNAUDITED FINANCIAL RESULTS FOR**

THE QUARTER ENDED JUNE 30, 2025

SI. No.	Particulars	Quarter ended 30-June-2025 (Unaudited)	Quarter ended 30-June-2024 (Unaudited)	Year ended 31-Mar-2025 (Audited)
1 2	Total income from operations (net) Net Profit/ (Loss) for the quarter (before Tax, Exceptional and/or Extra	56.00	6.49	231.23
3	ordinary Items) Net Profit/(Loss) for the quarter before tax (after Exceptional and/or Extra	6.31	(18.70)	(22.03)
4	ordinary Items) Net Profit/(Loss) for the period after tax (after Exceptional and/or Extraordinary	6.31	(18.70)	(22.03)
5	Items) Total Comprehensive Income for the period [Comprising Profit / (Loss) for the period (after tax) and Other	6.31	(18.70)	(21.06)
6	Comprehensive Income (after tax)] Equity Share Capital Earnings Per Share (of Rs. 10/- each)	- 4.02	- 4.02	- 4.02
	Basic : Diluted :	1.57 1.57		-

a) The above is an extract of the detailed format of Quarterly Financial Results filed with the Stock Exchanges under Regulation 33 of the SEBI (Listing and Other Disclosure Requirements) Regulations, 2015. The full format of the Quarterly Financial Results www.amrapalifilms.com

Place: Kolkata Date: August 8, 2025



For and on behalf of the Board of Directors

Yash Kataruka DIRECTOR (DIN -03067555)

ORIENTAL RAIL INFRASTRUCTURE LIMITED (Formerly known as Oriental Veneer Products Limited) CIN: L35100MH1991PLC060686

Regd. Office: Survey No. 49, Village Aghai, via Kalyan Railway Station, Thane- 421 601, Maharashtra, India Corp. Office: 16. Mascarenhas Road, Mazgaon, Mumbai - 400 010, Maharashtra, India. Tel No : 022-61389400 Fax No : 022-61389401 Website: www.orientalrail.com E-mail; compliance@orientalrail.co.in

NOTICE OF 34" ANNUAL GENERAL MEETING TO THE MEMBERS

Notice is hereby given that the 34th Annual General Meeting ("AGM") of Oriental Rail Infrastructure Limited will be held on Thursday, September 04, 2025 at 01.00 p.m. Indian Standard Time (IST) through Video Conferencing ("VC")/Other Audio-Visual Means ("OAVM") to transact the business as set out in the Notice of the AGM which will be circulated for convening the AGM.

The Ministry of Corporate Affairs (MCA) has vide General Circular No. 09/2024 dated September 19, 2024 read together with other previous circulars issued by MCA in this regard (collectively referred to as the "MCA Circulars") permitted the holding of AGM through VC/OAVM, without physical presence of the members of the Company at the common venue. Accordingly, in compliance with these MCA Circulars and the relevant provisions of The Companies Act, 2013 ("the Act") and the SEBI (Listing Obligations and Disclosure Requirements) Regulations, 2015 and SEBI Circulars, the AGM of the Members of the Company will be held through VC/OAVM.

In compliance with the aforesaid circulars, the Notice of the AGM along with Annual Report for the financial year 2024-25 will be sent only by electronic mode to those Members whose email addresses are registered with the Company/Registrar & Share Transfer Agent (RTA) or relevant depositories. The same will also be made available on the Company's website www.orientalrail.com/, website of the stock exchange i.e. BSf Limited at www.bseindia.com and on the website of NSDL https://www.evoting nsdl.com. Members can attend and participate in AGM though VC/OAVM facility only.

The instructions for joining the AGM will be provided in the Notice of the AGM. Members attending the AGM through VC/OAVM facility shall be counted for the purpose of reckoning the quorum under section 103 of the Act. The Company will be providing a remote e-voting facility ("remote e-voting") to all its members to cast their votes on all resolutions set out in the Notice of the AGM. Additionally, the Company is providing a facility of voting through an e-voting system during the AGM ("e-voting"). Detailed procedure for remote e-voting/e-voting will be provided in the Notice of the AGM.

Pursuant to SEBI Circulars dated May 07, 2024 and June 10, 2024 shareholders holding physical securities are requested to note that if folio(s) are not update with PAN, choice of Nomination (optional), Contact details, (Postal Address with PIN and Mobile Number) Bank A/c details and specimen signature (KYC details) then any payment including dividend in respect of such folio(s), will be effected through electronic mode effective from April 01, 2024, upon furnishing of all the aforesaid details to the Company/Registrar and Share Transfer Agent. To avoid delay in receiving dividend, shareholders are requested to update their KYC details with their depositories (Where shares are held in demat mode) and the Company's Registrar and Share transfer Agent (RTA) (where shares are held in physical mode) to receive dividend directly into Bank account on

Manner of registering/updating email addresses, mobile number & change of address and manner of registering mandate of bank accounts for receiving dividend:

Members holding shares in physical form are requested to submit their PAN, KYC details including Bank details and Nomination details to Adroit Corporate Services Private Limited, Registrar and Share Transfer Agent (RTA) of the Company by sending a duly filled form ISR-1 and other relevant forms (available on the website of the Company at https://www.orientalrail.com/downloads.php and on the website of our RTA at https://www.adroitcorporate.com/RandTServices.aspx

Demat Please contact your Depository Participant ("DP") and register your email address and bank account details in your demat account, as per the process advised by your DP.

Members who are holding shares in the physical form or who have not registered their email addresses are requested to refer to the Notice of the AGM for the process to be followed for obtaining the User ID and password for casting the vote through e-voting.

Record Date for Final Dividend:

The Board of Directors at its meeting held on Tuesday, May 27, 2025 have recommended a final dividend of ₹ 0.10/- per equity share of the face value of ₹ 1/- each for the financial year ended March 31, 2025. The record date for determining eligibility of members entitled to receive the dividend on equity shares, if approved by the shareholders of the Company at the AGM is Thursday, August 28, 2025. Dividend shall be paid to those shareholders whose names appear in the Company's Register of Members / statements of beneficial position received from NSDL and the Central Depository Services (India) Limited as at the close of business hours on Thursday, August 28, 2025.

In case of any queries, the shareholders of the Company may contact the RTA, Adroit Corporate Services Private Limited, 18-20 Jafferbhoy Industrial Estate, Makwana Road, Marol Naka, Andheri East, Mumbai – 400 059 or e-mail at info@adroitcorporate.com

Place: Mumbai Date: August 08, 2025 For Oriental Rail Infrastructure Limited

Hemali Rachh Company Secretary

Oriental Rail Infrastructure Limited (Formerly known as Oriental Veneer Products Limited)

CIN: L35100MH1991PLC060686 Regd. Office: Village Aghai, via Kalyan Railway Station, Thane- 421 601 Tel No.: 022-61389400; Fax No.: 022-61389401 E-mail: compliance@orientalrail.co.in; Website: www.orientalrail.com



Sr.	Particulars	Quarter ended			Year ended
No.		30-06-2025 Un-audited	31-03-2025 Audited	30-06-2024 Un-audited	31-03-2025 Audited
1.	Revenue from Operations	11,790.43	14,020.75	12,305.80	60,221.55
2.	Net Profit/ (Loss) for the period (before tax, Exceptional and/or Extraordinary items)	830.88	1,199.67	790.30	4,440.17
3.	Net Profit/ (Loss) for the period before tax (after Exceptional and/or Extraordinary items)	830.88	1,199.67	790.30	4,440.17
4.	Net Profit/ (Loss) for the period after tax (after Exceptional and/or Extraordinary items)	587.38	537.38	585.68	2,921.59
5.	Total Comprenhensive Income for the period [Comprising Profit/ (Loss) for the period (after tax) and other Comprehensive Income (after Tax)]	587.38	537.38	585.68	2,921.59
6.	Paid-up Equity share capital	645.59	645.59	614.59	645.59
7.	Other equity	3	6 6		L.
8.	Earnings Per Share (Face Value Rs. 1/- each) Basic: Diluted:	0.91 0.91	0.83 0.83	0.95 0.95	4.68 4.68
Fina	ncial Results on standalone basis are us under	2000		2380	(Rs. in Lakh:
e.		C	luarter ended		Year ended

111	Diluted	0.51	10.00	0.55	4.00	
Fina	ancial Results on standalone basis are us under	W 2000		2000:-	(Rs. in Lakhs	
Sr.		Quarter ended			Year ended	
Sr. Particulars	30-06-2025	31-03-2025	30-06-2024	31-03-2025		
10.	Anningson Chara-	Un-audited	Audited	Un-audited	Audited	
1.	Revenue from Operations	3,448.97	4,121.34	4,104.93	15,315.94	
2.	Net Profit/ (Loss) for the period before tax (after Exceptional and/or Extraordinary items)	343.64	480.03	360.92	1,440.85	
3.	Net Profit/ (Loss) for the period after tax (after Exceptional and/or Extraordinary items)	222.62	322.93	265.45	1,028.89	
ae.	4.00-0 to 1.00-0 (0.00 to 1.00					

The above financial results have been reviewed by the Audit Committee & approved by the Board of Directors in its meeting held on August 08, 2025.
The Statutory Auditors have carried out a Limited Review of the above financial results.
 The above is an extract of the detailed format of Unaudited Financial Results for the quarter ended June 30, 2025 filed with the Stock Exchanges under Regulation 33 of the SEBI (Listing Obligations and Disclosure Requirements) Regualtions, 2015. The full format of the Unaudited Financial Results for the quarter ended June 30, 2025 are available on the Stock Exchange website www.bseindia.com and the website of the Company

The Cornpany mainly operates in one segment namely "Indian Rallway Products" and hence segment details are not required to be published. Previous period/year figures have been recast/re-grouped to conform to the current period's/year's presentation

Date: August 08, 2025



For and on behalf of Board of Director of Oriental Rail Infrastructure Limited

Karim Mithiborwala Managing Director DIN:00171326



AJAX ENGINEERING LIMITED

Corporate Identity Number: L28245KA1992PLC013306 Registered Office: #253/1, 11 Main, Phase III, Peenya Industrial Area, Bengaluru - 560 058, Karnataka, India. Tel: +91 8296336111 E-mail: complianceofficer@ajax-engg.com Website: www.ajax-engg.com

INFORMATION REGARDING 33[™] ANNUAL GENERAL MEETING TO BE HELD THROUGH VIDEO CONFERENCING ("VC") / OTHER AUDIO-VISUAL MEANS ("OAVM")

The 33" Annual General Meeting ("AGM") of the Members of Ajax Engineering Limited ("the Company") will be held through Video Conferencing ("VC") / Other Audio Visual Means ("OAVM") on Friday, September 05, 2025 at 02:00 p.m. (IST), in compliance with the applicable provisions of the Companies Act, 2013 ("Act") and Rules framed thereunder and the SEBI (Listing Obligations and Disclosure Requirements) Regulations, 2015 ("SEBI Listing Regulations") read with General Circular No. 14/2020 dated April 8, 2020, Circular No. 17/2020 dated April 13, 2020, Circular No. 20/2020 dated May 05, 2020, General Circular No. 02/2021 dated January 13, 2021, General Circular No. 10/2022 dated December 28, 2022, General Circular No. 09/2023 dated September 25, 2023 and General Circular No. 09/2024 dated September 19, 2024 respectively, issued by the Ministry of Corporate Affairs ("MCA Circulars") and Circular No. SEBI/HO/CFD/CMD1/ CIR/P/2020/79 dated May 12, 2020, Circular No. SEBI/HO/CFD/ CMD2/ CIR/P/2021/11 dated January 15, 2021, Circular No. SEBI/HO/CFD/CMD2/CIR/P/2022/62 dated May 13, 2022, Circular No. SEBI/HO/CFD/PoD-2/P/CIR/2023/4 dated January 05, 2023, Circular No. SEBI/HO/CFD/CFD-PoD-2/P/ CIR/2023/167 dated October 07, 2023 and Circular No. SEBI/HO/CFD/CFD-PoD-2/P/CIR/2024/133 dated October 3, 2024 issued by the Securities and Exchange Board of India ("SEBI Circulars") have extended the exemption to the AGM through VC/OAVM till September 30, 2025 and accordingly in compliance with the provisions of the Act and the SEBI Listing Regulations, without the physical presence of Members at a deemed venue and allowed listed entities to send their report in Annual Report in electronic mode.

The Notice of AGM ('Notice') along with the Annual Report for the Financial Year 2024-25 of the Company will be available on the website of the Company at www.ajax-engg.com and on the website of Stock Exchanges i.e. BSE Limited and National Stock Exchange of India Limited at www.bseindia.com and www.nseindia.com and on the website of the Central Depository Services (India) Limited (CDSL) at www.evotingindia.com.

Members can attend and participate in the AGM through the VC/OAVM facility ONLY. Members attending the meeting through the VC/OAVM shall be counted for the purpose of quorum in term of section 103 of the Companies Act, 2013. The Members may also view the live webcast of the Meeting provided by CDSL The Notice of AGM along with the Annual Report will be sent electronically to those Members whose email

addresses are registered with the Company/ Depositaries/Depository Participants(s) ("DPS") and Registrar and Share Transfer Agent, MUFG Intime India Private Limited (Formerly known as Link Intime India Private Limited) ("MUFG") and a letter will be sent by the Company providing the web-link, including the exact path where complete details of Annual Report (including AGM Notice) is available, to those Shareholder(s) who have not registered their email address with the Company/RTA/ Depositories/ DPs. The Company shall also send the physical copy of the Notice along with Annual Report to those Members who request for the same at complianceofficer@ajax-engg.com or they can raise a service request with our RTA using the URL https://web.in.mpms.mufg.com/helpdesk/Service_Request.html.

Manner of registering / updating email addresses to receive the Notice of AGM along with Annual

For those members who have not registered their email address with the Company or with their respective Depository Participant, can register the same in the following manner:

- . In case, you are holding shares in demat form and you have not registered your email id with the Depository Participant, you are requested to register/update your email id with the Depository Participant or temporarily registration with Registrar and Share Transfer agent by sending a duly signed request letter to MUFG Intime India Private Limited (Formerly Link Intime India Private Limited)
- ii. In case, you are holding shares in physical form and you have not registered your email ID, you are requested to register/update their email address byraising a service requests in electronic mode only through website of RTA, the link for which is https://web.in.mpms.mufg.com/helpdesk/ Service Request.html.

MANNER OF REMOTE E-VOTING AND E-VOTING AT THE AGM:

The Company has engaged the services of Central Depository Services (India) Limited (CDSL) to provide remote e-voting facility before the AGM and e-voting facility during the AGM. The Company is providing remote e-voting facility ('remote e-voting') to all its members to cast their vote on all resolutions set out in the Notice of 33rd AGM. Additionally, the Company is providing the facility of voting through e-voting system during the AGM ('e-voting'). The detailed procedures and instructions for casting votes through remote e-voting or e-voting during the AGM for all the members (including the members holdings shares in physical form/whose email addresses are not registered with the Depository Participants/Company/RTA) are stated in the Notice of the 33rd AGM of the Company.

Members will have an opportunity to cast their votes remotely on the businesses as may be set forth in the Notice convening the AGM through e-voting system of CDSL

The remote e-voting details are:

Remote e-Voting start date and time Tuesday, September 2, 2025 at 9:00 A.M. Remote e-Voting start date and time Thursday, September 4, 2025 at 5:00 P.M. Detailed instructions pertaining to (a) remote e-Voting before the AGM, (b) remote e-Voting during the

In case of any queries/ grievances pertaining to the remote e-voting (before or during the AGM), you may refer to the Frequently Asked Question (FAQ) and e-voting user manual for shareholder available in the 'Help' section of CDSL at www.evotingindia.com or call toll free no. 1800 21 09911 or send an email to

helpdesk.evoting@cdslindia.com or contact Mr. Rakesh Dalvi, Sr. Manager at 022-62343611.

AGM, and (c) attending the AGM through VC/OAVM will be provided in 'Notes' section to the Notice of

For Ajax Engineering Limited

Shruti Vishwanath Shetty Company Secretary and Compliance Officer Membership No: A33617

Place: Mumbai

Date: August 10, 2025

THE BIGGEST CAPITAL ONE CAN POSSESS KNOWLEDGE

Place: Bengaluru

Dated: August 08, 2025

♦ FINANCIAL EXPRESS

epaper.financialexpress.com



DOMS Industries Limited

(formerly known as DOMS Industries Private Limited)

CIN: L36991GJ2006PLC049275

Regd. Office: J-19, G.I.D.C, Opp. Telephone Exchange, Umbergaon, Gujarat, India, 396171 Website: www.domsindia.com; Email: ir@domsindia.com; Telephone: +91 7434888445

Extract of the Consolidated Financial Results for the guarter ended June 30, 2025 (in ₹ lakhs, except per equity share data) Quarter ended Quarter ended Year ended

Sr. No.	Particulars	June 30, 2025 Unaudited	June 30, 2024 Unaudited	March 31, 2025 Audited
1	Total Income from operations	56,227,72	44,501,17	191,262,81
2	Net Profit / (Loss) for the period (before Tax, Exceptional and/ or Extraordinary items)	7,934.01	7,317.06	28,682.22
3	Net Profit / (Loss) for the period before tax (after Exceptional and/or Extraordinary items)	7,934.01	7,317.06	28,682.22
4	Net Profit / (Loss) for the period after tax (after Exceptional and/or Extraordinary items)	5,910.20	5,430.25	21,353.61
5	Total Comprehensive Income for the period (Comprising Profit / (Loss) for the period (after tax) and Other Comprehensive Income (after tax))	5,810.17	5,419.41	21,204.43
6	Paid-up Equity Share Capital (Face value of ₹ 10 per share)	6,068.76	6,068.72	6,068.72
7	Other Equity		- 2	94,211.94
8	Earnings per equity share (not annualised*) (Face value ₹ 10/- each)*			
	- Basic (in ₹)	9.44	8.54	33.34
T)	- Diluted (in ₹)	9.42	8.54	33.31
n te	rms of Regulation 47 of the SEBI (Listing Obligations an	d Disclosure Require	ements) Regulat	ions, 2015, the

key items of Standalone Financials Results are given below:

	(in ₹ lakhs, except per equity share da			
Sr. No.	Particulars	Quarter ended June 30, 2025 Unaudited	Quarter ended June 30, 2024 Unaudited	Year ended March 31, 2025 Audited
1	Income from operations (Turnover)	50,769.78	41,381.71	170,910.96
2	Profit before tax	7,448.09	6,594,32	25,497.04
3	Profit after tax	5,546.12	4,916.94	18,986.40
4	Total Comprehensive Income for the period after tax	5,446.75	4,904.47	18,837.15

The above is an extract of the detailed format of unaudited consolidated and standalone financial results for the quarter ended June 30, 2025 filed with the stock exchanges under Regulation 33 of the SEBI (Listing Obligations and Disclosure Requirements) Regulations, 2015. The full format of the unaudited consolidated and standalone financial results for the quarter ended June 30, 2025 are available on the websites of the Stock Exchanges at www.bseindia.com and www.nseindia.com and also on the Company's website www.domsindia.com. The above unaudited financial results have been reviewed and recommended by the Audit Committee at its meeting held on August 08, 2025. The Board of Directors at its meeting held on August 08, 2025 have approved the above results and taken them on record.

For and on behalf of the Board of Directors of **DOMS Industries Limited** (formerly known as DOMS Industries Private Limited) Santosh Raveshia

Managing Director

DIN: 00147624

Date: August 08, 2025 Place: Umbergaon



RASHI PERIPHERALS LIMITED

CIN: L30007MH1989PLC051039

Registered Office: Ariisto House, 5th Floor, Corner of Telli Galli, Andheri (East), Mumbai, Maharashtra, India, 400069 Tel: +91-22-61771771 | Fax: +91-22-61771999, E-mail: investors@rptechindia.com, Website: www.rptechindia.com

INFORMATION REGARDING 36TH ANNUAL GENERAL MEETING TO BE HELD THROUGH VIDEO CONFERENCING ("VC") / OTHER **AUDIO-VISUAL MEANS ("OAVM")**

NOTICE is hereby given that the 36th Annual General Meeting ("AGM") of RASHI PERIPHERALS LIMITED ("the company") will be held on Tuesday, September 9, 2025 at 11:00 a.m. (IST) through Video Conferencing ("VC") or other Audio Visual Means ("OAVM"), in compliance with the General Circulars dated April 8, 2020, April 13, 2020, May 5, 2020 along with subsequent circulars issued in this regard and the latest dated September 19, 2024 issued by Ministry of Corporate Affairs (collectively referred to as 'MCA Circulars'), read with other relevant circulars issued in this regards and further, the Securities and Exchange Board of India ('SEBI') vide its Master Circular dated November 11, 2024 read with Circular dated October 3, 2024 ('SEBI Circulars') issued by SEBI and all other applicable laws, to transact the business set forth in the Notice of the AGM which will be circulated for convening the AGM. The shareholders can attend and participate in AGM through the VC/OAVM facility only and their attendance will be counted for the purpose of reckoning the guorum under section 103 of the Companies Act, 2013 ("the Act"). The instructions for joining the AGM are being provided in the Notice of the AGM. The deemed venue for the 36th AGM shall be the Registered Office of the Company.

the Financial Year 2024-25 ("Annual Report") is being sent only by electronic mode to those Shareholders whose e-mail addresses are registered with the Company/ Depository Participants ("Depositories/DPs")/ Registrar and Share Transfer Agent ("RTA") in accordance with the aforesaid MCA circulars and said SEBI Circulars. A Letter providing a web-link for accessing the Annual Report will be sent to those Members who have not registered their E-mail IDs. The Notice of the AGM and Annual Report will also be available on the website of the Company at

In compliance with the aforementioned Circulars, the Notice of the AGM along with the Annual Report for

www.rptechindia.com and website of the Stock Exchanges i.e. BSE limited (BSE) and National Stock Exchange of India Limited (NSE) at www.bseindia.com and www.nseindia.com and on the website of National Securities Depository Limited ("NSDL") at www.evoting.nsdl.com. The Company is pleased to provide the facility of e-voting to its Shareholders, to enable them to cast their

votes on the resolutions proposed to be passed at the AGM by electronic means, using remote e-voting system as well as e-voting during the proceeding of the AGM ("collectively referred as e-voting"). The voting rights on the resolutions as set out in the Notice will be in proportion to shares held by the Shareholders of the paid-up equity share capital of the Company as on the cut-off date i.e., Tuesday, September 2, 2025. The Company has engaged the services of National Securities Depository Limited (NSDL), for providing the e-voting facility to the Shareholders. The instructions for e-voting are provided in the Notice of the AGM. The e-voting facility would be available during the following period:

Commencement of e-voting	Friday, September 5, 2025, at 9:00 a.m. (IST)
End of e-voting	Monday, September 8, 2025, at 5:00 p.m. (IST)

Shareholders whose Email IDs are already registered with the Company/Depository/RTA, may follow the instructions for e-voting as provided in the Notice of the AGM. In case, the Shareholders who have still not registered their e-mail ID are requested to register their email

address in their Demat account as per the process advised by their Depository Participant (DP).

The Board of Directors have recommended for consideration of the Shareholders a Dividend of ₹ 2/- per share (40%) on face value of ₹ 5/- each for the year ended 31st March, 2025. The Dividend, if approved, will be payable to those Shareholders whose names are registered as such in the Register of Members of the Company as on Monday, August 11, 2025 (Record Date), subject to deduction of tax at source where

Pursuant to Finance Act 2020, dividend income will be taxable in the hands of Shareholders w.e.f. April 1, 2020 and the Company is required to deduct tax at source from dividend paid to the Shareholders at the prescribed rates. For the prescribed rates for various categories, the Shareholders are requested to refer to the Finance Act. 2020 and amendments thereof. Shareholders are also requested to refer to the Notice of the AGM for more details on process to be followed from their side, if any, in this regard.

As per the applicable circulars, payment of dividend shall be made through electronic mode to the members who have updated their bank account details. SEBI vide its various circulars has mandated that dividend shall be paid only through electronic mode with effect from April 1, 2024. Such payment shall be made only after the Shareholders furnish their PAN, contact details (postal address with PIN and mobile number), bank account details & specimen signature ("'KYC") and choice of Nomination. To avoid delay in receiving dividend, shareholders are requested to update their bank details with their Depository Participants, in case the shares are held in dematerialised mode.

In order to receive Annual Report, Notice, login details and also dividend on time, the Company requests all the Shareholders who have not yet registered or updated their email addresses. PAN, Bank Mandate and other information if any, with their Depository Participants with whom they maintain their demat accounts.

The above information is being issued for the benefit of all the Shareholders of the Company in compliance with the relevant circulars issued by MCA and SEBI. This information is also available on the Company's website at www.rptechindia.com.

> For RASHI PERIPHERALS LIMITED KRISHNA KUMAR CHOUDHARY Chairman & Whole-time Director

> > DIN: 00215919

"IMPORTANT"

Whilst care is taken prior to acceptance of advertising copy, it is not possible to verify its contents. The Indian Express (P) Limited cannot be held responsible for such contents, nor for any loss or damage incurred as a result of transactions with companies, associations or individuals advertising in its newspapers or Publications. We therefore recommend that readers make necessary inquiries before sending any monies or entering into any agreements with advertisers or otherwise acting on an advertisement in any manner whatsoever.

ಸಮಾಚಾರ ಸಣ್ಣದಲ್ಲ

ಮೊದಲ ಬಾರಿಗೆ ಇ-ಪಾಸ್ ವ್ಯವಸ್ಥೆ

ಬೆಂಗಳೂರು: 79ನೇ ಸ್ವಾತಂತ್ರ್ಯ ದಿನಾಚರಣೆಗೆ ಸಕಲ ಸಿದ್ದತೆಗಳು ಪೂರ್ಣಗೊಂಡಿದ್ದು, ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ನಡೆಯುವ ಕಾರ್ಯ ಕ್ರಮ ವೀಕ್ಷಿಸಲು ಸಾರ್ವಜನಿಕರಿಗೆ ಮೊದಲ ಬಾರಿಗೆ ಇ-ಪಾಸ್ ವ್ಯವಸ್ಥೆ ಕಲಿಸಲಾಗಿದೆ ಎಂದು ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ. ಜಗದೀಶ ತಿಳಿಸಿದ್ದಾರೆ. ಆಸಕ್ತರು ಸೇವಾಸಿಂಧು ವೆಬ್ಸೈಟ್ www.sevasindhu.karnataka.gov.in ಮೂಲಕ ಆಧಾರ್ ಹಾಗೂ ಮೊಬೈಲ್ ಫೋನ್ ಸಂಖ್ಯೆಯನ್ನು ನಮೂದಿಸಿ ಒಟಿಪಿ ಮೂಲಕ ಇ-ಪಾಸ್ ಡೌನ್ಲೋಡ್ ಮಾಡಿಕೊಳ್ಳಬಹುದು. ಇ-ಪಾಸ್ನೊಂದಿಗೆ ಮೂಲ ಗುರುತಿನ ಚೀಟಿ ಕಡ್ಡಾಯವಾಗಿ ಹೊಂದಿರಬೇಕು. ಬೆಳಗ್ಗೆ 8.15ರ ಒಳಗೆ ಗೇಟ್ ಸಂಖ್ಯೆ 4ರಿಂದ ಮಾತ್ರ ಮೈದಾನವನ್ನು ಪ್ರವೇಶಿಸಬೇಕು. ನಿಗದಿತ ಸಮಯದ ನಂತರ ಇ-ಪಾಸ್ ಅಮಾನ್ಯವಾಗುತ್ತದೆ. ಇ-ಪಾಸ್ ವರ್ಗಾ ಯಿಸುವಂತಿಲ್ಲ. ಒಂದು ಇ ಪಾಸ್ಗೆ ಒಬ್ಬರಿಗೆ ಮಾತ್ರ ಪ್ರವೇಶ. ಕಾರ್ಯಕ್ರಮದ ಸಂದರ್ಭದಲ್ಲಿ ಇ-ಪಾಸ್ ನ ಮುದ್ರಿತ ಪ್ರತಿ ಅಥವಾಡಿಜಿಟಲ್ (ಮೊಬೈಲ್) ಪ್ರತಿಯನ್ನು ಕಡ್ಡಾಯವಾಗಿ ಹೊಂದಿರ ಬೇಕು. ಆರು ವರ್ಷಕ್ಕಿಂತ ಕಡಿಮೆ ವಯಸಿನ ಮಕ್ಕಳಿಗೆ ಇ-ಪಾಸ್ ಬೇಕಾಗುವುದಿಲ್ಲ. 3 ಸಾವಿರ ಇ-ಪಾಸ್ಗಳನ್ನು ಮೊದಲು ಬಂದವರಿಗೆ ಮೊದಲ ಆದ್ಯತೆ ಮೇಲೆ ವಿತರಿಸಲಾಗುತ್ತದೆ. ಇ ಪಾಸ್ ನವರಿಗೆ ಮೈದಾನದೊಳಗೆ ಪಾರ್ಕಿಂಗ್ ಸೌಲಭ್ಯ ಒದಗಿಸಲಾಗುವುದಿಲ್ಲ ಎಂದು ತಿಳಿಸಿದ್ದಾರೆ.

ಹೊಸ ಮಾರ್ಗಗಳಲ್ಲಿ ಬಸ್ ಸಂಚಾರ

ಬೆಂಗಳೂರು: ಬಿಎಂಟಿಸಿಯು ಪ್ರಯಾಣಿಕರ ಅನುಕೂಲಕ್ಕಾಗಿ ಆ.11ರಿಂದ ಹೊಸ ಮಾರ್ಗದಲ್ಲಿ ಬಿಎಂಟಿಸಿಯಿಂದ ಬಸ್ ಸಂಚಾರವನ್ನು ಆರಂಭಿ ಸಿದೆ. ಮಾರ್ಗಸಂಖ್ಯೆ 317-ಜಿಸಿ ಟಿನ್ ಫ್ಯಾಕ್ಟರಿ ಯಿಂದ ಕೆ.ಆರ್.ಪುರ, ಹೊಸಕೋಟೆ, ಅಟ್ಟೂರು, ಮೂಗಬಾಳ ಮಾರ್ಗವಾಗಿ ಚಿಕ್ಕನಹಳ್ಳಿ ಗೇಟ್ಗೆ ನಾಲ್ಕು ಬಸ್ಗಳ ಸಂಚಾರ ನಡೆಸಲಿದೆ. ಟಿನ್ ಫ್ಯಾಕ್ಟರಿ 06.15, 07.10, 07.40, 09.40, 10.05, 10.45, 11.15, 12.50, 13.20, 15.05, 16.30,17.05 ಹಾಗೂ ಚಿಕ್ಕನಹಳ್ಳಿ ಗೇಟ್ 07.40, 08.05, 08.45, 09.40, 11.15, 11.40, 13.30, 14.30, 15.00, 15.30, 17.00, 18.30, 19.05 ಬಸ್ಗಳು ಸಂಚರಿಸಲಿವೆ.

ಹೇಡಿತನದ ಕೆಲಸವೆಂದು ಟೀಕಿಸಿದ ಸುದೀಪ್ । ಸಮಾಧಿ ತೆರವು ವಿಚಾರ ನಮಗೆ ತಿಳಿದೇ ಇರಲಿಲ್ಲ: ಅನಿರುದ್ದ್

ವಿಷ್ಣು ಸಮಾಧಿ ತೆರವು: ನಟರಿಂದ ಆಕ್ಷೇಪ

ನಿ ವಿಶ್ವವಾಣಿ ಸುದ್ದಿಮನೆ ಬೆಂಗಳೂರು

ಅಭಿಮಾನ್ ಸ್ಕುಡಿಯೊದಲ್ಲಿದ್ದ ಡಾ.ವಿಷ್ಣುವರ್ಧನ್ ಅವರ ಸಮಾಧಿಯನ್ನು ನೆಲಸಮ ಮಾಡಿರುವ ವಿಚಾರ ಅವರ ಅಭಿಮಾನಿಗಳಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಸಮಾಧಿ ತೆರವುಗೊಳಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ವಿಷ್ಣುವರ್ಧನ್ ಅವರ ಅಳಿಯ, ನಟ ಅನಿರುದ್ದ್ ಬೇಸರ ವ್ಯಕ್ತಪಡಿಸಿದ್ದಾರೆ.

ಅಭಿಮಾನ್ ಸ್ಟುಡಿಯೋದಲ್ಲಿರುವ ಅಪ್ಪಾಜಿಯವರ ಪುಣ್ಯಭೂಮಿ, ಅಲ್ಲಿಗೆ ಸಾಕಷ್ಟು ಅಭಿಮಾನಿಗಳು ಭೇಟಿ ನೀಡಿ ಸ್ಥಾರಕಕ್ಕೆ ಪೂಜೆ ಸಲ್ಲಿಸುತ್ತಾರೆ. ಅವರ ಹುಟ್ಟಿದ ದಿನ ಆಚರಿಸುತ್ತಾರೆ. ಅಂತೆಯೇ ಪುಣ್ಯಸ್ಥರಣೆಯ ದಿನದಂದೂ ಪೂಜೆ ಸಲ್ಲಿಸುತ್ತಾರೆ. ಹಾಗಾಗಿ ಪುಣ್ಯಭೂಮಿಗೆ ಬರುವ ಅಭಿಮಾನಿಗಳಿಗೆ ಅವಕಾಶ ಮಾಡಿಕೊಡಿ ಎಂದು ಬಾಲ್ಲೂ ಅವರ ಕುಟುಂಬದವರಿಗೆ ನಾನು ಸಾಕಷ್ಟು ಬಾರಿ ಕೇಳಿಕೊಂಡಿದ್ದೇನೆ. ನಿಮ್ಮ ಕುಟುಂಬದ ಜತೆ ಇನ್ನೊಂದು ಕುಟುಂಬಕ್ಕೆ ಗೌರವ ಸಲ್ಲಿಸಿ ಎಂದು ಮನವಿ ಮಾಡಿದ್ದೆ. ಆದರೆ, ಅವರು ನಮ್ಮ ಮಾತಿಗೆ ಮನ್ನಣೆ ನೀಡಲಿಲ್ಲ ಎಂದು ಅನಿರುದ್ದ್ ಬೇಸರ ವ್ಯಕ್ತಪಡಿಸಿದ್ದಾರೆ.

ಸ್ಕಾರಕವನ್ನು ತೆರವು ಮಾಡುವ ವಿಚಾರ ನಮಗೆ ಗೊತ್ತೆ ಇರಲಿಲ್ಲ. ಆದರೂ ಕೆಲವರು ನಮ್ಮನ್ನು ವಿಲನ್ ನಾನು ಈ ಹಿಂದೆಯೇ ಎರಡು ವಿಡಿಯೊಗಳನ್ನು ಹಂಚಿಕೊಂಡಿದ್ದೇನೆ. ಆ ಎರಡು ವಿಡಿಯೊದಲ್ಲಿ ಅಭಿಮಾನಿಗಳ ಜತೆ ಚರ್ಚೆ ಮಾಡಿದ್ದೇನೆ. ನಾನು ಯಾವತ್ತೂ ಅಪ್ಪಾಜಿ ಅಭಿಮಾನಿಗಳನ್ನು ವಿರೋಧ ಮಾಡಿಲ್ಲ. ಕೆಲವರು ನಮ್ಮ ಕುಟುಂಬದವರೇ ಸ್ಕಾರಕವನ್ನು ಮೈಸೂರಿಗೆ ಸ್ಥಳಾಂತರ ಮಾಡಿಸಿದ್ದಾರೆ



ಅಭಿಮಾನ್ ಸ್ಟುಡಿಯೋದಲ್ಲಿದ್ದ ಡಾ.ವಿಷ್ಣುವರ್ಧನ್ ಅವರ ಸಮಾಧಿ

ಎಂದು ವಿನಾಃಕಾರಣ ಆರೋಪ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಹೇಡಿತನದ ಕೃತ್ಯ: ಇನ್ನು ಇದೇ ವಿಷಯಕ್ಕೆ ಸಂಬಂಧಿ ಸಿದಂತೆ ನಟ ಸುದೀಪ್ ತೀವ್ರ ಅಕ್ಷೇಪವ್ಯಕ್ತಪಡಿಸಿದ್ದು, ಸಮಾಧಿ ತೆರವು ಮಾಡಿರುವುದು ಹೇಡಿತನದ ಕೃತ್ಯ ಆಗಬಾರದ್ದು ಆಗಿ ಹೋಗಿದೆ. ಎಲ್ಲಾ ಮುಗಿದು ಹೋಗಿದೆ. ಸಮಾಧಿಯನ್ನು ಉಳಿಸಿಕೊಳ್ಳುವುದಕ್ಕೆ ಮಾಡಿ ಅವರು ಹೀರೊ ಆಗಲು ಪ್ರಯತ್ನಿಸುತ್ತಿದ್ದಾರೆ. ಸಾಕಷ್ಟು ಮನವಿ ಮಾಡಿದ್ದೇವು. ಆ ಕೆಲಸ ಅಧಿಕಾರ ದಲ್ಲಿದ್ದವರಿಗೆ ಸಾಧ್ಯವಿತ್ತು. ಆದರೆ, ಆಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

> ಸಮಾದಿ ತೆರವಿನಿಂದ ಎಲ್ಲರಿಗೂ ನೋವಾಗಿದೆ. ಆದರೆ, ಇಷ್ಟಕ್ಷೆ ಸುಮ್ಮನಾಗದೇ ನಾವೆಲ್ಲ ಮುಂದೆ ಹೋಗುವುದು ಉತ್ತಮ, ನಾವೇನು ಮಾಡಬೇಕು ಎಂಬುದನ್ನು ಚರ್ಚಿಸೋಣ. ಇನ್ನು ಯಾರ

ಭಿಕ್ಷೆಯನ್ನೂ ಬೇಡುವುದು ಬೇಡ. ದೊಡ್ಡ ಪ್ರತಿಮೆ ಮಾಡೋಣ ಎಂಬ ಚರ್ಚೆಯಾಗಿದೆ. ಅದಕ್ಕೆ ನಾನು ಏನು ಮಾಡಬೇಕು ಅದನ್ನು ಮಾಡೇ ಮಾಡುತ್ತೇನೆ

ನ್ಯಾಯಾಲಯಕ್ಕೆ ಹೋಗುವುದಾದರೆ, ನಾನೂ ಬರಲು ಸಿದ್ದ. ಸರಕಾರ, ನ್ಯಾಯಾಲಯ ಮತ್ತು ಆ ಭೂಮಿ ಖರೀದಿ ಮಾಡಿರುವವರಲ್ಲಿ ನನ್ನದೊಂದು ಮನವಿ- ನಿಮಗೆ ಏನು ಹಣಕಾಸು ಬೇಕೋ, ಅದನ್ನು ಕೊಡಲು ನಾನು ಮತ್ತು ನನ್ನಂತಹ ಲಕ್ಷಾಂತರ ಜನರು ಮುಂದೆ ಬರುತ್ತೇವೆ. ನಾನೇ ಮುಂದೆ ನಿಂತು ಅದನ್ನು ಮತ್ತೆ ಒಂದು ಸ್ಮಾರಕವಾಗಿ ಮರುಸ್ಥಾಪನೆ ಮಾಡುವುದಕ್ಕೆ ಮುಂದಾಗಿತ್ತೇನೆ. ಅದಕ್ಕೆ ಒಂದು ಅವಕಾಶ ಮಾಡಿ ಕೊಡಿ ಎಂದು

ಮನುಷ್ಯನ ಭಾವನೆಗಳಿಗಿಂತ, ಗೌರವಕ್ಕಿಂತ್ಯ ಅಭಿಮಾನಕ್ಕಿಂತ, ಈ ಒಂದು ಭೂಮಿ ವ್ಯವಹಾರ ಅಷ್ಟು ದೊಡ್ಡದಾಯಿತಾ? ಹಣ ನಮಗೆ ಅಷ್ಟು ಮುಖ್ಯ ಅಲ್ಲ.ಸರಕಾರ ಮಧ್ಯ ಪ್ರವೇಶ ಮಾಡಬೇಕು. ನ್ಯಾಯಾಲಯಕ್ಕೆ ಹೋಗುವುದಾದರೆ, ನಾನೂ ಬರಲು ಸಿದ್ದ. ಸರಕಾರ, ನ್ಯಾಯಾಲಯ ಮತ್ತು ಆ ಭೂಮಿ ಖರೀದಿ ಮಾಡಿರುವವರಲ್ಲಿ ನನ್ನದೊಂದು ಮನವಿ-ನಿಮಗೆ ಏನು ಹಣಕಾಸು ಬೇಕೋ, ಅದನ್ನು ಕೊಡಲು ನಾನು ಮತ್ತು ನನ್ನಂತಹ ಲಕ್ಷಾಂತರ ಜನರು ಮುಂದೆ ಬರುತ್ತೇವೆ.

-ಸುದೀಪ್, ನಟ

ಸಾಧಕನಿಗೂ ಸಾವಿಲ್ಲ, ಕಲೆಗೂ ಸಾವಿಲ್ಲ. ವಿಷ್ಣು ಅಪ್ಪಾಜಿ ಸದಾ ಅಜರಾಮರ. ಕೋಟ್ಯಂತರ ಕನ್ನಡಿಗರ ಹೃದಯದಲ್ಲಿ ಗುಡಿ ಕಟ್ಟಿರುವ ವ್ಯಕ್ತಿಗೆ ಸ್ಕಾರಕ ಏಕೆ ಬೇಕು. ಆದರೂ ಸಹ ಈ ನಾಡಿನಲ್ಲಿ ಇಂಥಹಾ ಒಬ್ಬ ಕಲಾವಿದನಿಗೆ ಹೀಗೆ ಆಗಿದ್ದು ಖಂಡಿತ ಮನಸ್ಸಿಗೆ ನೋವುಂಟು ಮಾಡಿದೆ. ಕೇಳಲು ಸಾಕಷ್ಟು ಪ್ರಶ್ನೆಗಳಿವೆ. ಆದರೆ ಇದಕ್ಕೆಲ್ಲ ಉತ್ತರ, ನಾನು ಒಬ್ಬ ಕನ್ನಡಿಗನಾಗಿ, ಒಬ್ಬ ಕಲಾವಿದ ನಾಗಿ, ಈ ಒಂದು ಸಂದರ್ಭದಲ್ಲಿ ನಾನು ವಿಷ್ಣು ವರ್ಧನ್ ಅವರ ಅಭಿಮಾನಿಗಳ ಜತೆಗೆ ನಿಂತಿದ್ದೇನೆ. ನಿಮ್ಮ ಮುಂದಿನ ನಡೆಗಾಗಿ ಕಾಯುತ್ತಿದ್ದೇನೆ.

-**ಧ್ರುವ ಸರ್ಜಾ**, ನಟ

ಇದೆಲ್ಲ ಆಗುತ್ತಿದೆ. ನಮ್ಮ ತಂದೆ-ತಾಯಿ ನಿಧನರಾದ ಬಳಿಕ ನಮ್ಮ ನಡುವೆ ಒಡನಾಟ ಇರಲಿಲ್ಲ. ಇದೆಲ್ಲ ನನ್ನ ಗಮನಕ್ಕೆ ಬಂದಿರಲಿಲ್ಲ. ನನ್ನ ಜೀವಕ್ಕೆ ಬೆದರಿಕೆ ಹಾಕಿದ್ದಾರೆ. ಈ ಬಗ್ಗೆ ನಾನು ದೂರು ಕೊಟ್ಟಿದ್ದೆ. ಕಾರ್ತಿಕ್ ಗೆ ರಾಜಕಾರಣಿಗಳ ಪರಿಚಯ ಚೆನ್ನಾಗಿದೆ. ನನಗೆ ಎಲ್ಲದರ ಮಾಹಿತಿ ಇದೆ. ಆದರೆ ನನ್ನ ಜೀವಕ್ಕೂ ಅಪಾಯ ಇದೆ. ದೊಡ್ಡದಾಗಿ ಬ್ಯುಸಿನೆಸ್ ಮಾಡೋಕೆ ಹೀಗೆ ಮಾಡಿದ್ದಾರೆ. ಆ ಸ್ಥಳದಲ್ಲಿ ನಾಲ್ಕು ಜನಕ್ಕೆ ಹಕ್ಕಿದೆ. ಆದರೆ ಅಲ್ಲಿ ಮೋಸ ನಡೆದಿದೆ. ಸಾಕ್ಷಿ ಸಮೇತ ಕೋರ್ಟ್ ಹೋಗುವೆ.

ನನ್ನ ತಮ್ಮನ ಮಗ ಕಾರ್ತಿಕ್ ನಿಂದಲೇ

- **ಗೀತಾ ಬಾಲಕೃಷ್ಣ,** ಬಾಲಣ್ಣಪುತ್ರಿ

ಜಮೀನಿನ ವಿವಾದ ಇರುವುದು ತಿಳಿದೇ ಇರಲಿಲ್ಲ. ಹಾಗೊಂದು ವೇಳೆ ಗೊತ್ತಿದ್ದರೆ ವಿಷ್ಣುವರ್ಧನ್ ಅವರ ಸಮಾಧಿಗೆ ನನ್ನ ಜಮೀನನ್ನೇ ಬಿಟ್ಟುಕೊಡುತ್ತಿದ್ದೆ. ವಿಷ್ಣುವರ್ಧನ್ ಅವರು ನಮ್ಮೆಲ್ಲರ ಆರಾಧ್ಯ ದೈವೆ. ಎಷ್ಟೊಂದು ಮಂದಿ ಅವರ ಸಮಾಧಿಗೆ ಸ್ಥಳ ಕೊಡಲು ತಯಾರು ಇದ್ದಾರೆ.

ಇದನ್ನು ಯಾರು ಮಾಡಿದರೆ, ಯಾಕೆ ಮಾಡಿದ್ದಾರೆ ಎನ್ನುವುದು ನನಗೂ ಗೊತ್ತಿಲ್ಲ, ನಿಮಗೂ ಗೊತ್ತಿಲ್ಲ. ಈ ಬಗ್ಗೆ ದೂರವಾಣಿ ಕರೆ ಬಂದಿದೆ ಅಷ್ಟೇ. ಇದನ್ನು ಕೇಳಿದ ತಕ್ಷಣ ಭಾವನೆಗಳಿಗೆ ಧಕ್ಕೆಯಾಗುವುದು ನಿಜ. ಇಂಥ ಘಟನೆಯಿಂದಾಗಿ ಅವರ ಕುಟುಂಬದವರಿಗೆ ತುಂಬಾ ಬೇಸರವಾಗಿರುತ್ತದೆ. ಅವರು ಕಾನೂನು ಹೋರಾಟ ಮಾಡಬಹುದು. ಆದ್ದರಿಂದ ಅವರ ಕೆಲಸವನ್ನು ಅವರಿಗೆ ಮಾಡಲು ಬಿಟ್ಟುಬಿಡಿ.

-**ವಿಜಯ ರಾಘವೇಂದ್ರ,** ನಟ

ವೈದ್ಯಕೀಯ ಕೋರ್ಸ್ ಪ್ರವೇಶಕ್ಕೆ ಆಯ್ಕೆ

ಬೆಂಗಳೂರು: ಮೆಡಿಕಲ್ ಕೌನ್ಫಿಲ್ ಕಮಿಟಿ ಮೊದಲ ಸುತ್ತಿನ

ಸೀಟು ಹಂಚಿಕೆ ಫಲಿತಾಂಶ ಪ್ರಕಟಿಸಿದ ನಂತರ ರಾಜ್ಯದಲ್ಲಿ ವೈದ್ಯಕೀಯ ಕೋರ್ಸ್ ಪ್ರವೇಶಕ್ಕೆ ಆಯ್ಕೆ ದಾಖಲಿಸಲು ಅವಕಾಶ ನೀಡಲಾಗುವುದು ಎಂದು ಕೆಇಎ ಕಾರ್ಯನಿ ರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ತಿಳಿಸಿದ್ದಾರೆ. ನಿಗದಿಯಂತೆ ಎಂಸಿಸಿ ಫಲಿತಾಂಶ ಪ್ರಕಟಿಸಿದ್ದರೆ, ರಾಜ್ಯದಲ್ಲೂ ಸೀಟು ಹಂಚಿಕೆಗೆ ಆಯ್ಕೆ ದಾಖಲಿಸಲು ಅವಕಾಶ ನೀಡ ಬೇಕಿತ್ತು. ಆದರೆ ಎಂಸಿಸಿ ಮೊದಲ ಸುತ್ತಿನ ಸೀಟು ಹಂಚಿಕೆ ಫಲಿತಾ ಂಶವನ್ನು ಆ.11ರಂದು ಪ್ರಕಟಿಸುವುದಾಗಿ ಹೇಳಿರುವುದಕ್ಕೆ

ರಾಜ್ಯದಲ್ಲೂ ಪ್ರಕ್ರಿಯೆ ಮುಂದೂಡಲಾಗಿದೆ ಎಂದರು.

$\triangle AJAX$

ಎಜಾಕ್ಸ್ ಇಂಜಿನಿಯರಿಂಗ್ ಲಿಮಿಟೆಡ್

ಕಾರ್ಪೊರೇಟ್ ಗುರುತಿನ ಸಂಖ್ಯೆ : L28245KA1992PLC013306 ನೋಂದಾಯಿತ ಕಚೇರಿ: #253/1, 11ನೇ ಮುಖ್ಯ, ಹಂತ III, ಪೀಣ್ಯ ಕೈಗಾರಿಕಾ ಪ್ರದೇಶ, ಬೆಂಗಳೂರು – 560 058, ಕರ್ನಾಟಕ, ಭಾರತ. ದೂರವಾಣಿ: +91 8296336111 ಇ–ಮೇಲ್: <u>complianceofficer@ajax-engg.com</u> ವೆಬೈಟ್: <u>www.ajax-engg.com</u>

ವಿಡಿಯೋ ಕಾನ್ಫರೆನ್ಸಿಂಗ್ ("ವಿಸಿ") / ಇತರ ಧ್ವನಿ ದೃಶ್ಯ ವಿಧಾನದ ("ಒಎವಿಎಂ") ಮೂಲಕ ನಡೆಯುವ 33ನೇ ವಾರ್ಷಿಕ ಮಹಾಸಭೆಯ ಬಗ್ಗೆ ಮಾಹಿತಿ.

("ವಿಸಿ") / ಇತರ ಧ್ವನಿ ದೃಶ್ಯ ವಿಧಾನದ ("ಒಎವಿಎಂ") ಮೂಲಕ ಶುಕ್ರವಾರ, ಸೆಪ್ಟೆಂಬರ್ 05, 2025 ರಂದು ಮಧ್ಯಾಹ್ನ 02:00 ಗಂಟೆಗೆ (**ಭಾರತೀಯ ಕಾಲಮಾನ)** ನಡೆಯಲಿದ್ದು, ಇದು ಕಂಪನಿಗಳ ಕಾಯಿದೆ, 2013 ("ಕಾಯಿದೆ") ಮತ್ತು ಅದರ ಅಡಿಯ ನಿಯಮಗಳು, ಹಾಗೂ ಸೆಬಿ (ಲಿಸ್ಟಿಂಗ್ ಬಾಧ್ಯತೆಗಳು ಮತ್ತು ಬಹಿರಂಗಗೊಳಿಸುವಿಕೆ ಅಗತ್ಯಗಳು) ನಿಯಮಾವಳಿ, 2015 ("ಸೆಬಿ ಲಿಸ್ಟಿಂಗ್ ನಿಬಂಧನೆಗಳು") ಕೈ ಅನುಸಾರವಾಗಿದೆ ಮತ್ತು ಇದರೊಂದಿಗೆ, ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ ("ಎಂಸಿಎ ಸುತ್ತೋಲೆಗಳು") ಹೊರಡಿಸಿದ ಸಾಮಾನ್ಯ ಸುತ್ತೋಲೆ ಸಂಖ್ಯೆ 14/2020 ದಿನಾಂಕ ಏಪ್ರಿಲ್ 8, 2020, ಸುತ್ತೋಲೆ ಸಂಖ್ಯೆ 17/2020 ದಿನಾಂಕ ಏಪ್ರಿಲ್ 13, 2020, ಸುತ್ತೋಲೆ ಸಂಖ್ಯೆ 20/2020 ದನಾಂಕ ಮೇ 05, 2020, ಸಾಮಾನ್ಯ ಸುತ್ತೋಲೆ ಸಂಖ್ಯೆ 02/2021 ದನಾಂಕ ಜನವರಿ 13, 2021, ಸಾಮಾನ್ಯ ಸುತ್ತೋಲೆ ಸಂಖ್ಯೆ 10/2022 ದಿನಾಂಕ ಡಿಸೆಂಬರ್ 28, 2022, ಸಾಮಾನ್ಯ ಸುತ್ತೋಲೆ ಸಂಖ್ಯೆ 09/2023 ದಿನಾಂಕ ಸೆಪ್ಟೆಂಬರ್ 25, 2023, ಮತ್ತು ಸಾಮಾನ್ಯ ಸುತ್ತೋಲೆ ಸಂಖ್ಯೆ 09/2024 ದಿನಾಂಕ ಸೆಪ್ಟೆಂಬರ್ 19, 2024 ಮತ್ತು ಭಾರತದ ಸೆಕ್ಯುರಿಟೀಸ್ ಮತ್ತು ಎಕ್ಸ್ ಚೇಂಜ್ ಬೋರ್ಡ್ ("ಸೆಬಿ ಸುತ್ತೋಲೆಗಳು") ಹೊರಡಿಸಿದ ಸುತ್ತೋಲೆ ಸಂಖೆ SEBI/HO/CFD/CMD1/CIR/P/2020/79 ದಿನಾಂಕ ಮೇ 12, 2020, ಸುತ್ತೋಲೆ ಸಂಖ್ಯೆ SEBI/HO/CFD/ CMD2/ CIR/P/2021/11 ದಿನಾಂಕ ಜನವರಿ 15, 2021, ಸುತ್ತೋಲೆ ಸಂಖ್ಯೆ SEBI/HO/CFD/CMD2/CIR/P/2022/62 ದಿನಾಂಕ ಮೇ 13, 2022, ಸುತ್ತೋಲೆ ಸಂಖ್ಯೆ SEBI/HO/CFD/PoD-2/P/CIR/2023/4 ದಿನಾಂಕ ಜನವರಿ 05, 2023, ಸುತ್ತೋಲೆ ಸಂಖ್ಯೆ SEBI/HO/CFD/CFD-PoD-2/P/ CIR/2023/167 ದಿನಾಂಕ ಅಕ್ಟೋಬರ್ 07, 2023 ಮತ್ತು ಸುತ್ತೋಲೆ ಸಂಖ್ಯೆ SEBI/HO/CFD/CFD-PoD-2/P/CIR/2024/133 ದಿನಾಂಕ ಅಕ್ಟೋಬರ್ 3, 2024 ರ ಅನ್ನಯ, ಸೆಪ್ಟೆಂಬರ್ 30, 2025 ರವರೆಗೆ ವಿಸ್ತಿಸಿಒಎವಿಎಂ ಮೂಲಕ ಎಜಿಎಂ ನಡೆಸಲು ವಿನಾಯಿತಿಯನ್ನು ವಿಸ್ತರಿಸಲಾಗಿದೆ. ಆದ್ದರಿಂದ, ಕಾಯಿದ ಮತ್ತು ಸೆಬಿ ಲಿಸ್ಪಿಂಗ್ ನಿಬಂಧನೆಗಳ ನಿಯಮಗಳಿಗೆ ಅನುಸಾರವಾಗಿ, ಸದಸ್ಯರ ಭೌತಿಕ ಉಪಸ್ಥಿತಿಯಿಲ್ಲದೆ, ಕಂಪನಿಯು ತನ್ನ ವಾರ್ಷಿಕ ವರದಿಯನ್ನು ಎಲೆಕ್ಟ್ರಾನಿಕ್

ಕಂಪನಿಯ ಹಣಕಾಸು ವರ್ಷ 2024-25 ರ ವಾರ್ಷಿಕ ವರದಿ ಜೊತೆಗೆ ಎಜಿಎಂ ನೋಟಿಸ್ ('ಸೂಚನೆ') ಕಂಪನಿಯ ವೆಬ್ಸ್ಟೆಟ್ ಆದ <u>www.ajax-engg.com</u> ನಲ್ಲಿ. ಸ್ಟಾಕ್ ಎಕ್ಸ್ ಚೇಂಜ್ ಗಳಾದ ಬಿಎಸ್ಇ ಲಿಮಿಟೆಡ್ ಮತ್ತು ನ್ಯಾಷನಲ್ ಸ್ಟಾಕ್ ಎಕ್ಸ್ ಚೇಂಜ್ ಆಫ್ ಇಂಡಿಯಾ ಲಿಮಿಟೆಡ್ನ ವೆಬ್ಸೈಟ್ಗಳಾದ <u>www.bseindia.com</u> ಮತ್ತು <u>www.nseindia.com</u> ನಲ್ಲಿ ಹಾಗೂ ಸೆಂಟ್ರಲ್ ಡೆಪಾಸಿಟರಿ ಸರ್ವೀಸಸ್ (ಇಂಡಿಯಾ) ಲಿಮಿಟಿಡ್ (ಸಿಡಿಎಸ್ಎಲ್) ನ ವೆಬ್ಸೈಟ್ ಆದ <u>www.evotingindia.com</u> ನಲ್ಲಿ ಲಭ್ಯವಿರುತ್ತದೆ.

ಸದಸ್ಯರು ವಿಸಿ/ಒಎವಿಎಂ ಸೌಲಭ್ಯದ ಮೂಲಕ ಮಾತ್ರ ಎಜಿಎಂನಲ್ಲಿ ಭಾಗವಹಿಸಬಹುದು. ಕಂಪನಿಗಳ ಕಾಯಿದೆ, 2013 ರ ಸೆಕ್ಷನ್ 103 ರ ಪ್ರಕಾರ, ವಿಸಿ/ಒಎವಿಎಂ ಮೂಲಕ ಸಭೆಗೆ ಹಾಜರಾಗುವ ಸದಸ್ಯರನ್ನು ಕೋರಂ ಉದ್ದೇಶಕ್ಕಾಗಿ ಪರಿಗಣಿಸಲಾಗುತ್ತದೆ. ಸದಸ್ಯರು ಸಿಡಿಎಸ್ಎಲ್ ಒದಗಿಸಿದ

ಸಭೆಯ ಲೈವ್ ವೆಬ್ಕಾಸ್ಟ್ ಅನ್ನು <u>www.evotingindia.com</u> ನಲ್ಲಿ ವೀಕ್ಷಿಸಬಹುದು. ಯಾವ ಸದಸ್ಯರ ಇಮೇಲ್ ವಿಳಾಸಗಳು ಕಂಪನಿ/ಡೆಪಾಸಿಟರಿಗಳು/ಡೆಪಾಸಿಟರಿ ಪಾರ್ಟಿಸಿಪಂಟ್ಗಳು ("ಡಿಪಿಎಸ್") ಮತ್ತು ರಿಜಿಸ್ಟಾರ್ ಮತ್ತು

ಶೇರ್ ಟ್ರಾನ್ಸ್ಫ್ ಏಜೆಂಟ್, ಎಂಯುಎಫ್ಜಿ ಇನ್ಟೈಮ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ (ಹಿಂದೆ ಲಿಂಕ್ ಇನ್ಟೈಮ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಎಂದು ಕರೆಯಲಾಗುತ್ತಿತ್ತು) ("ಎಂಯುಎಫ್ಜಿ") ಜೊತೆಗೆ ನೋಂದಣಿಯಾಗಿವೆಯೋ, ಅವರಿಗೆ ಎಜಿಎಂ ಸೂಚನೆ ಮತ್ತು ವಾರ್ಷಿಕ ವರದಿಯನ್ನು ಎಲೆಕ್ಟಾನಿಕ್ ಆಗಿ ಕಳುಹಿಸಲಾಗುತ್ತದೆ. ತಮ್ಮ ಇಮೇಲ್ ವಿಳಾಸಗಳನ್ನು ಕಂಪನಿ/ಆರ್ಟಿಎ/ಡೆಪಾಸಿಟರಿಗಳು/ಆಕ ಗಳೊಂದಿಗೆ ನೋಂದಾಯಿಸದ ಷೇರುದಾರರಿಗೆ, ಕಂಪನಿಯು ವೆಬ್–ಲಿಂಕ್ ಅನ್ನು ಒದಗಿಸುವ ಪತ್ರವನ್ನು ಕಳುಹಿಸುತ್ತದೆ. ಈ ಲಿಂಕ್ ನಲ್ಲಿ ವಾರ್ಷಿಕ ವರದಿಯ (ಎಜಿಎಂ ನೋಟಿಸ್ ಸೇರಿದಂತೆ) ಸಂಪೂರ್ಣ ವಿವರಗಳು ಲಭ್ಯವಿರುತ್ತವೆ. ಇದಲ್ಲದೆ, ಸದಸ್ಯರು complianceofficer@ajax-engg.com ಗೆ ಇಮೇಲ್ ಕಳುಹಿಸುವ ಮೂಲಕ ಅಥವಾ ನಮ್ಮ ಆರ್ಟೆಟ್ನ ಯುಆರ್ಎಲ್ https://web.in.mpms.mufg.com/helpdesk/ Service_Request.html ಬಳಸಿಕೊಂಡು ಸೇವಾ ವಿನಂತಿಯನ್ನು ಸಲ್ಲಿಸುವ ಮೂಲಕ ಮುದ್ರಿತ ಪ್ರತಿಯನ್ನು ಸಹ ಪಡೆಯಬಹುದು.

ವಾರ್ಷಿಕ ವರದಿ ಜೊತೆಗಿನ ಎಜಿಎಂ ನೋಟಿಸ್ ಅನ್ನು ಪಡೆಯಲು ಇಮೇಲ್ ವಿಳಾಸಗಳನ್ನು ನೋಂದಾಯಿಸುವ/ಪರಿಷ್ಕರಣೆ ಮಾಡುವ ವಿಧಾನ: ಕಂಪನಿ ಅಥವಾ ನಿಮ್ಮ ಡೆಪಾಸಿಟರಿ ಪಾರ್ಟಿಸಿಪೆಂಟ್ನೊಂದಿಗೆ ತಮ್ಮ ಇಮೇಲ್ ವಿಳಾಸವನ್ನು ನೋಂದಾಯಿಸದ ಸದಸ್ಯರು ಈ ಕೆಳಗಿನ ವಿಧಾನದಲ್ಲಿ ಅದನ್ನು ನೋಂದಾಯಿಸಬಹುದು:

i. ನೀವು ಡಿಮ್ಯಾಟ್ ರೂಪದಲ್ಲಿ ಷೇರುಗಳನ್ನು ಹೊಂದಿದ್ದು, ಡೆಪಾಸಿಟರಿ ಪಾರ್ಟಿಸಿಪೆಂಟ್ನೊಂದಿಗೆ ನಿಮ್ಮ ಇಮೇಲ್ ಐಡಿಯನ್ನು ನೋಂದಾಯಿಸದಿದ್ದರೆ, ದಯವಿಟ್ಟು ಡೆಪಾಸಿಟರಿ ಪಾರ್ಟಿಸಿಪೆಂಟ್ ನೊಂದಿಗೆ ನಿಮ್ಮ ಇಮೇಲ್ ಐಡಿಯನ್ನು ನೋಂದಾಯಿಸಿ/ಪರಿಷ್ಕರಣೆ ಮಾಡಿ ಅಥವಾ ಎಮ್ಯಾಎಫ್ಜ್ ಇನ್ಟ್ವೆಮ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ (ಹಿಂದಿ ಲಿಂಕ್ ಇನ್ಟ್ವೆಮ್ ಇಂಡಿಯಾ ಪ್ರೈವೇಟ್ ಲಿಮಿಟೆಡ್) ಗೆ ಸರಿಯಾಗಿ ಸಹಿ ಮಾಡಿದ ವಿನಂತಿ ಪತ್ರವನ್ನು ಕಳುಹಿಸುವ ಮೂಲಕ ರಿಜಿಸ್ಟಾರ್ ಮತ್ತು ಶೇರು ಟ್ರಾನ್ಸ್ ಫರ್ ಏಜೆಂಟ್ ನೊಂದಿಗೆ ತಾತ್ಕಾಲಿಕವಾಗಿ

ii. ಒಂದು ವೇಳೆ, ನೀವು ಮುದ್ರಿತ ರೂಪದಲ್ಲಿ ಷೇರುಗಳನ್ನು ಹೊಂದಿದ್ದು, ನಿಮ್ಮ ಇಮೇಲ್ ಐಡಿಯನ್ನು ನೋಂದಾಯಿಸಿಲ್ಲವಾದರೆ, ದಯವಿಟ್ಟು ನಿಮ್ಮ ಇಮೇಲ್ ವಿಳಾಸವನ್ನು ಆರ್ಟಿಎಯ ವೆಬ್ಸೈಟ್ ಮೂಲಕ ಇಲಿಕ್ಟಾನಿಕ್ ವಿಧಾನದಲ್ಲಿ ಮಾತ್ರ ನೋಂದಾಯಿಸಲು/ಪರಿಷ್ಕರಣೆ ಮಾಡಲು ವಿನಂತಿಸಲಾಗಿದೆ. ಇದಕ್ಕಾಗಿ ಸೇವಾ ವಿನಂತಿಯನ್ನು ಸಲ್ಲಿಸಲು ಈ ಲಿಂಕ್ ಬಳಸಿ: https://web.in.mpms.mufg.com/helpdesk/

Service_Request.html ರಿಮೋಟ್ ಇ–ವೋಟಿಂಗ್ ಮತ್ತು ಎಜಿಎಂನಲ್ಲಿ ಇ–ವೋಟಿಂಗ್ ಮಾಡುವ ವಿಧಾನ:

ಕಂಪನಿಯು ಎಜಿಎಮ್ಗೂ ಮೊದಲು ರಿಮೋಟ್ ಇ–ವೋಟಿಂಗ್ ಸೌಲಭ್ಯವನ್ನು ಮತ್ತು ಎಜಿಎಮ್ ಸಮಯದಲ್ಲಿ ಇ–ವೋಟಿಂಗ್ ಸೌಲಭ್ಯವನ್ನು ಒದಗಿಸಲು ಸೆಂಟ್ರಲ್ ಡೆಪಾಸಿಟರಿ ಸರ್ವೀಸಸ್ (ಇಂಡಿಯಾ) ಲಿಮಿಟೆಡ್ (ಸಿಡಿಎಸ್ಎಲ್) ಸೇವೆಗಳನ್ನು ಪಡೆದುಕೊಂಡಿದೆ. ಕಂಪನಿಯು ತನ್ನ ಎಲ್ಲ ಸದಸ್ಯರಿಗೆ 33ನೇ ಎಜಿಎಂ ನೋಟಿಸ್ನಲ್ಲಿ ತಿಳಿಸಲಾದ ಎಲ್ಲ ನಿರ್ಣಯಗಳ ಮೇಲೆ ಮತ ಚಲಾಯಿಸಲು ರಿಮೋಟ್ ಇ–ವೋಟಿಂಗ್ ಸೌಲಭ್ಯವನ್ನು ('ರಿಮೋಟ್ ಇ-ವೋಟಿಂಗ್') ಒದಗಿಸುತ್ತಿದೆ. ಜೊತೆಗೆ, ಕಂಪನಿಯು ಎಜಿಎಂ ನೋಟಿಸ್ನಲ್ಲಿ ಇ-ವೋಟಿಂಗ್ ವ್ಯವಸ್ಥೆಯ ಮೂಲಕ ಮತ್ತದಾನ ಮಾಡುವ ಸೌಲಭ್ಯವನ್ನು ('ಇ–ವೋಟೆಂಗ್') ಒದಗಿಸುತ್ತಿದೆ. ಎಲ್ಲ ಸದಸ್ಯರಿಗಾಗಿ (ಮುದ್ರಿತ ರೂಪದಲ್ಲಿ ಇೇರುಗಳನ್ನು ಹೊಂದಿರುವ ಸದಸ್ಯರು/ಡೆಪಾಸಿಟರಿ ಪಾರ್ಟಿಸಿಪೆಂಟ್'ಗಳು/ಕಂಪನಿ/ಆರ್'ಟಿಎಯಲ್ಲಿ ಇಮೇಲ್ ವಿಳಾಸಗಳನ್ನು ನೋಂದಾಯಿಸದ ಸದಸ್ಯರು ಸೇರಿದಂತೆ) ರಿಮೋಟ್ ಇ–ಫೋಟಿಂಗ್ ಅಥವಾ ಎಜಿಎಂ ಸಮಯದಲ್ಲಿ ಇ–ಫೋಟಿಂಗ್ ಮೂಲಕ ಮತ ಚಲಾಯಿಸುವ ವಿವರವಾದ ಕಾರ್ಯವಿಧಾನಗಳು ಮತ್ತು ಸೂಚನೆಗಳನ್ನು ಕಂಪನಿಯ 33ನೇ ಎಜಿಎಂ ಸೂಚನೆಯಲ್ಲಿ ತಿಳಿಸಿದೆ.

ಎಜಿಎಂ ನೋಟಿಸ್ನಲ್ಲಿ ತಿಳಿಸಲಾದ ವ್ಯವಹಾರಗಳ ಮೇಲೆ ಸಿಡಿಎಸ್ಎಲ್ನ ಇ–ವೋಟಿಂಗ್ ವ್ಯವಸ್ಥೆಯ ಮೂಲಕ ದೂರದಿಂದಲೇ ತಮ್ಮ ಮತಗಳನ್ನು ಚಲಾಯಿಸಲು ಸದಸ್ಯರು ಅವಕಾಶವನ್ನು ಪಡೆಯುತ್ತಾರೆ.

ı	ರಿಮೋಟ್ ಇ–ಮತದಾನದ ಆರಂಭ ದಿನಾಂಕ ಮತ್ತು ಸಮಯ	ಮಂಗಳವಾರ, ಸೆಪ್ಟೆಂಬರ್ 2, 2025 ಸಮಯ 9:00 ಬೆಳಗ್ಗೆ
ı	ರಿಮೋಟ್ ಇ–ಮತದಾನದ ಆರಂಭ ದಿನಾಂಕ ಮತ್ತು ಸಮಯ	ಗುರುವಾರ, ಸೆಪ್ಟೆಂಬರ್ 4, 2025 ಸಮಯ 5:00 ಸಂಜೆ
ı		ಂ ಸಮಯದಲ್ಲಿ ರಿಮೋಟ್ ಇ–ವೋಟಿಂಗ್ ಮತ್ತು (ಸಿ) ವಿಸಿ / ಒಎವಿಎಂ
ı	ಮೂಲಕ ಎಜಿಎಮ್ಗೆ ಹಾಜರಾಗುವ ಬಗ್ಗೆ ವಿವರವಾದ ಸೂಚನೆಗಳನ್ನು	್ನು ಎಜಿಎಂ ನೋಟಿಸ್ನ 'ಟಿಪ್ಪಣಿಗಳು' ವಿಭಾಗದಲ್ಲಿ ಒದಗಿಸಲಾಗುವುದು.
ı	ರಿಮೋಟ್ ಇ–ವೋಟಿಂಗ್ (ಎಜಿಎಂ ಮೊದಲು ಅಥವಾ ಎ	ಎಜಿಎಂ ಸಮಯದಲ್ಲಿ) ಗೆ ಸಂಬಂಧಿಸಿದ ಯಾವುದೇ ಪ್ರಶ್ನೆಗಳು/
ı	ಕುಂದುಕೊರತೆಗಳಿಗಾಗಿ, ನೀವು www.evotingindia.com ನಲ್ಲಿ ಸಿಡಿ	ಎಸ್ಎಲ್ನ 'ಸಹಾಯ' ವಿಭಾಗದಲ್ಲಿ ಲಭ್ಯವಿರುವ 'ಪದೇ ಪದೇ ಕೇಳಲಾದ

ಪ್ರಶ್ನೆ (ಎಫ್ಎಕ್ಕೂ)' ಮತ್ತು ಇ–ವೋಟಿಂಗ್ ಬಳಕೆದಾರರ ಕೈಪಿಡಿಯನ್ನು ಉಲ್ಲೇಖಿಸಬಹುದು ಅಥವಾ ಟೋಲ್ ಫ್ರೀ ಸಂಖ್ಯೆ 1800 21 09911 ಗೆ ಕರೆ ಮಾಡಬಹುದು, ಅಥವಾ helpdesk.evoting@cdslindia.com ಗೆ ಇಮೇಲ್ ಕಳುಹಿಸಬಹುದು ಅಥವಾ ಹಿರಿಯ ಮ್ಯಾನೇಜರ್ ಶ್ರೀ ರಾಕೇಶ್ ದಳವಿ ಅವರನ್ನು 022-62343611 ಗೆ ಸಂಪರ್ಕಿಸಬಹುದು.

ಎಜಾಕ್ ಇಂಜಿನಿಯರಿಂಗ್ ಲಿಮಿಟೆಡ್ಗಾಗಿ

ಸ್ಥಳ: ಬೆಂಗಳೂರು ದಿನಾಂಕ: 08 ಆಗಸ್ 2025 ಶ್ರತಿ ವಿಶ್ವನಾಥ್ ಶೆಟ್ಟಿ ಕಂಪನಿ ಕಾರ್ಯದರ್ಶಿ ಮತ್ತು ಅನುಸರಣಾ ಅಧಿಕಾರಿ ಸದಸ್ಯತ್ವ ಸಂಖ್ಯೆ: A33617

ಲಾಲ್ಬಾಗ್ ಪುಷ್ಪಪ್ರದರ್ಶನಕ್ಕೆ ಉತ್ತಮ ಪ್ರತಿಕ್ತಿಯೆ



ಬೆಂಗಳೂರು: ನಗರದಲ್ಲಿ ಸ್ವಾತಂತ್ರ್ಯೋತ್ಸವದ ಹಿನ್ನೆಲೆ ಲಾಲ್ ಬಾಗ್ ನಲ್ಲಿ ನಡೆಯುತ್ತಿರುವ ಪುಷ್ಪಪ್ರದರ್ಶನಕ್ಕೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಲಾಲ್ ಬಾಗ್ ನ ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಡಾ.ಎಂ ಜಗದೀಶ್ ಮಾಹಿತಿ ಹಂಚಿಕೊಂಡಿದ್ದು, ಆ.8ರಂದು ಫಲ ಪುಷ್ಪ ಪ್ರದರ್ಶನವನ್ನು 41,133 ವಯಸ್ಕರು, 8016 ಮಕ್ಕಳು ಹಾಗೂ 5250 ಶಾಲಾ ಮಕ್ಕಳು ವೀಕ್ಷಿಸಿದ್ದು,

ಒಟ್ಟು –54,399 ಜನರು ಭೇಟಿ ನೀಡಿದ್ದು, ಒಟ್ಟು ಮೊತ್ತ 32,16,720 ಸಂಗ್ರಹವಾಗಿದೆ. ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗಳಾದ ಡಾ ಶಾಲಿನಿ ರಜನೀಶ್ ಅವರು ಫಲ ಪುಷ್ತ ಪ್ರದರ್ಶನವನ್ನು ವೀಕ್ಷಿಸಿದ್ದು, ಇಕೇಬಾನ ಮತ್ತು ಪೂರಕ ಕಲೆಗಳ ಪ್ರದರ್ಶನವನ್ನು ಅನಿವಾಸಿ ಭಾರತೀಯ ಸಂಘ ಉಪಾಧ್ಯಕ್ಷೆ ಡಾ ಆರತಿ ಕೃಷ್ಣ ವೀಕ್ಷಿಸಿದರು ಎಂದು ಮಾಹಿತಿ ನೀಡಿದರು.

ಆಟೋಗಳಲ್ಲಿ ಇಲ್ಲ ಚಾಲಕ ಪರವಾನಗಿ ಪ್ರದರ್ಶನ ಫಲಕ

ಆಟೋ ರಿಕಾಗಳ ಚಾಲಕ ಪರವಾನಗಿ ಪ್ರದರ್ಶನ ವ್ಯವಸೆಯ ಬೋರ್ಡ್ ಗಳು ಇತ್ತೀಚಿನ ಆಟೋಗಳಲ್ಲಿ ಕಾಣಿಸದಿರುವುದು ಪ್ರಯಾಣಿಕರ ಆತಂಕಕ್ಕೆ ಕಾರಣವಾಗಿದೆ. ಚಾಲಕ ಪರವಾನಗಿ ಪ್ರದರ್ಶನ ವ್ಯವಸ್ಥೆಯು ಪ್ರಯಾಣಿಕೆ ರಿಗೆ ಚಾಲಕರಿಂದ ಯಾವುದೇ ರೀತಿಯ ಕಿರುಕುಳವನ್ನು ತಪ್ಪಿಸಿ ಪ್ರಯಾಣಿಕ ರಿಗೆ ಸುರಕ್ಷತೆಯನ್ನು ಒದಗಿಸುವುದು. ಈ ಬೋರ್ಡ್ ಗಳು ಚಾಲಕರ ಹೆಸರು, ಫೋಟೋ, ಚಾಲನಾ ಪರವಾನಗಿ ಸೇರಿದಂತೆ ವಿಳಾಸ, ಫೋನ್ ನಂಬರ್ ಮಾಹಿತಿಯನ್ನು ಒಳಗೊಂಡಿದ್ದು, ಚಾಲಕರು ನಿಯಮ ಪಾಲಿಸು ವಂತೆ ಮತ್ತು ಮೀಟರ್ ಪ್ರಕಾರ ಸವಾರಿ ನಡೆಸುವಂತೆ ಮಾಡುವುದು ಈ ಬೋರ್ಡ್ ನ ಉದ್ದೇಶವಾಗಿತ್ತು. ಜತೆಗೆ ಪ್ರಯಾಣಿಕರು ದೂರು ನೀಡಿದರೆ ಚಾಲಕರನ್ನು ಪತ್ತೆ ಹೆಚ್ಚಲು ಈ ಬೋರ್ಡ್ ಗಳು ಸಹಕಾರಿಯಾಗುತ್ತಿತ್ತು.

ಆದರೆ ಇತ್ತೀಚಿನ ದಿನಗಳಲ್ಲಿ ಆಟೋಗಳಲ್ಲಿ ಈ ಬೋರ್ಡ್ ಗಳು ಕಾಣು ತಿಲ್ಲ. ಯಾವುದೇ ಅಹಿತಕರ ಘಟನೆಯ ಸಂದರ್ಭದಲ್ಲಿ ದೂರುಗಳನ್ನು ಸಲ್ಲಿ ಸಲು ಪ್ರಯಾಣಿಕರಿಗೆ ಆಟೋ ನೋಂದಣಿ ಸಂಖ್ಯೆಯನ್ನು ನೀಡಲು ಮಾತ್ರ ಸಾಧ್ಯವಾಗುತ್ತಿದೆ. ಬೋರ್ಡ್ ಗಳಿದ್ದಾಗ ಮೀಟರ್ ಮೂಲಕ ದರ ಹಾಕಬೇಕಾಗುತ್ತದೆ. ಬೋರ್ಡ್ ಗಳಿಲ್ಲದೆ ಬೇಕಾಬಿಟ್ಟಿ ಆಟೋ ಚಾರ್ಜ್ ಹಾಕುತ್ತಾರೆ ಎಂದು ಪ್ರಯಾಣಿಕರು ಹೇಳುತ್ತಾರೆ.

ಬೋರ್ಡ್ ಪ್ರದರ್ಶನ ಆರಂಭ

ಆದರ್ಶ ಆಟೋ ಮತ್ತು ಟ್ಯಾಕ್ಷಿ ಚಾಲಕರ ಒಕ್ಕೂಟವು ಬೋರ್ಡ್ ಪ್ರದರ್ಶನವನ್ನು ಕಡ್ತಾಯಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. 2000 ಇಸವಿಯ ಆರಂಭದಲ್ಲಿ ರಾಜರಾಜೇಶ್ವರಿ ನಗರದಲ್ಲಿ ವಿದೇಶಿ ಮಹಿಳೆಯ ಮೇಲೆ ಅತ್ಯಾಚಾರ ನಡೆದ ನಂತರ ಅವರು ಈ ಆಲೋಚನೆ ಯನ್ನು ಮುಂದಿಟ್ಟರು. ಇದಕ್ಕೆ ವ್ಯತಿರಿಕ್ತವಾಗಿ, ಆಟೋರಿಕ್ಷಾ ಚಾಲಕರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ರುದ್ರಮೂರ್ತಿ, ನಗರದಲ್ಲಿ ಹೆಚ್ಚಿನ ಆಟೋ ಸವಾರಿಗಳು ಖಾಸಗಿ ರೈಡ್-ಹೇಲಿಂಗ್ ಅಪ್ಲಿಕೇಶನ್ಗಳ ಮೂಲಕ ನಡೆಯುತ್ತವೆ, ಅಲ್ಲಿ ಎಲ್ಲಾ ವಿವರಗಳು ಲಭ್ಯವಿದೆ ಎನ್ನುತ್ತಾರೆ.

ಜಿಲ್ಲೆ. ಮತ್ತು ಇತರರು

ಪ್ರತಿಅರ್ಜಿದಾರರು: 1. ಜನನ ಮತ್ತು ಮರಣ ನೊಂದಣ ಅಧಿಕಾರಿಗಳು, ತಹಶೀಲ್ದಾರ್ ಕನಕಮರ ತಾಲ್ಲೂಕು

ಕನಕಮರ 2. ಗ್ರಾಮ ಲೆಕ್ಕಾಧಿಕಾರಿಗಳು, ಸಂಬೇಗೌಡನದೊಡ್ಡಿ ಗ್ರಾಮ, ದಾಳಿಂಬ ವೃತ್ತ, ಸಾತನೂರು ಹೋಬಳಿ, ಕನಕಮರ ತಾಲ್ಲೂಕು, ರಾಮನಗರ ಜಿಲ್ಲೆ, ಪ್ರಸ್ತುತ ಬೆಂಗಳೂರು ದಕ್ಷಿಣ

ಮೇಲ್ಯಾಣಿಸಿರುವ ಅರ್ಜಿದಾರರು ಈ ಮೂಲಃ ತಿಳಿಯಪಡಿಸುವುದೇನೆಂದರೆ, lನೇ ಅರ್ಜಿದಾರರ ತಾಯಿ

ಮತು 2ನೇ ಅರ್ಜಿದಾರರ ಅತೆ 3, 4 & 5ನೇ ಅರ್ಜಿದಾರರ

ಮತ್ತು 2ನೀ ಅರ್ಜದಾರರ ಆತ್ತ 3, 4 & ನೀ ಅರ್ಜದಾರರ ಅತ್ತರುವರರದ ಪುತ್ರ ವ್ಯಕ್ತಿ ಶ್ರೀಮತಿ. ಪಾಲಮ್ನ @ ವೆಂಕಟಮ್ಮ ಕೋಂ ಲೇಟ್ ತಿಮ್ಮಯ್ಯ, ರವರು ದಿನಾಂಕೇರಿ.0.7.2014 ರಂದು ರಾಮನಗರ ಜಿಲ್ಲೆ, ಪ್ರಸ್ತುತ ಬೆಂಗಳೂರು ದಕ್ಷಿಣ ಜಿಲ್ಲೆ, ಕನಕಮರ ತಾಲ್ಕೂಕು, ಸಾತನೂರು ಹೋಬಳಿ, ಸಂಬೇಗೌಡನದೊಡ್ಡಿ ಸ್ಟ್ರೌತ್ರುವರಲ್ಲಿ ಮರಣ ಹೊಂದಿದ್ದು, ಮರಣ ಪ್ರಮಾಣ ಪತ್ರವನ್ನು ನೀಡುವಂತೆ ಎದುರುದಾರರಿಗೆ ನಿರ್ದೇಶನ ನೀಡುವಂತೆ ಕೋರಿ ಈ ಪ್ರಕರಣವನ್ನು ಸಲ್ಲಿಸಿದ್ದು, ಪ್ರಸ್ತು ಮರಣ ಪ್ರವಾಣ ಪತ್ರವನ್ನು ನೀಡುವಂತೆ ಎದುರುದಾರರಿಗೆ ನಿರ್ದೇಶನ ನೀಡುವಂತೆ ಕೋರಿ ಈ ಪ್ರಕರಣವನ್ನು ಸಲ್ಲಿಸಿದ್ದು, ಪ್ರಸ್ತು ಮರಣ ಪ್ರವಾಣ ಸಂತ್ರವನ್ನು ಸಂಪ್ರದ ಮರಣ ನಿರ್ದಾರಕ ಬೇಕುಗಳು ಸಂಪ್ರದ ಮರಣ ಪ್ರವಾಣಕ ಸಂಪ್ರದ ಸಂಪ್ರದ ಸಂಪ್ರದ ಸಂಪರ್ಣ ನೀಡುವಂತೆ ಕೋರಿ ಈ ಪ್ರಕರಣವನ್ನು ಸಲ್ಲಿಸಿದ್ದು,

ಇವರ ಮರಣ ದಿನಾಂಕದ ಬಗ್ಗೆ ಯಾರಾದರೂ ತಕರಾರು ಇದ್ದರೆ ಖುದ್ದಾಗಿ ಆಗಲಿ ಅಥವಾ ಅಧಿಕಾರ ಕೊಟ್ಟ ವಕೀಲರ ಮುಖಾಂತರವಾಗಲೀ ನ್ಯಾಯಾಲಯ ನಿಗಧಿಪಡಿಸಿದ ದಿನಾಂಕದಂದು ಅಂದರೆ, ದಿನಾಂಕ 20.09.2025 ರ ಬೆಳಿಗ್ಗೆ

ಹಾಜರಾಗಿ ತಕರಾರು ಸಲ್ಲಿಸತಕ್ಕದು, ತಪ್ಪಿದಲ್ಲಿ ಯಾರದ್ದೂ ತಕರಾರು ಇಲ್ಲವೆಂದು ಪರಿಗಣಿಸಿ ಉಲ್ಲೇಖಿತ ಪ್ರಕರಣವನ್ನು ಮುಂದುವರಿಸಿ ಇತ್ಯರ್ಥ ಗೊಳಿಸಲಾಗುವುದು. 2025 ರ ಆಗಸ್ಟ್ 05 ನೇ ತಾರೀಖು ಈ ದಿವಸ ನನ್ನ ಸಹಿ

ಮತ್ತು ನ್ಯಾಯಲಯದ ಮೊಹರಿನಿಂದ ಹೊರಡಿಸಲಾಗಿದೆ. ಮಾನ್ಯ ನ್ಯಾಯಾಲಯದ ಆದೇಶದ ಮೇರೆಗೆ

ಶಿರಸೆದಾರರು.

ಮಾನ್ಯ 3ನೇ ಅಪರ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯ ಮತ್ತು ಜೆ.ಎಂ.ಎಫ್.ಸಿ ಕನಕಪುರ

ಅರ್ಜಿದಾರರ ಪರ ವೆಕೀಲರು

ದಿನಾಂಕ:05.08.2025

ಅಪಘಾತ: ನವ ವಿವಾಹಿತೆ ಸಾವು

ಬೆಂಗಳೂರು: ವರಮಹಾಲಕ್ಷ್ಮಿ ಹಬ್ಬದ ನಿಮಿತ್ತ ಬೈಕ್ ನಲ್ಲಿ ಪತಿಯೊಂದಿಗೆ ತವರು ಮನೆಗೆ ಹೋಗಿ ಹಿಂದಿರುಗು ತ್ತಿದ್ದಾಗ ಲಾರಿ ಡಿಕ್ಕಿ ಹೊಡೆದ ಪರಿಣಾಮ ನವವಿವಾಹಿತೆ

ಮೃತಪಟ್ಟಿರುವ ಘಟನೆ ರಾಜಾಜಿ ನಗರ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಎರಡುವರೆ ತಿಂಗಳ ಹಿಂದೆಯಷ್ಟೆ ಮದುವೆ ಯಾಗಿದ್ದ ಗೀತಾ (23) ಮೃತಪಟ್ಟ ದುರ್ದೈವಿ. ಅಪಘಾತ

ದಲ್ಲಿ ಪತಿ ಸುನೀಲ್ ಗಾಯ ಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸುನೀಲ್ ಪ್ರಾನಿಪುರಿ ವ್ಯಾಪಾರಿಯಾಗಿದ್ದು, ಗೀತಾ ಗೃಹಿಣಿ. ವರಮಹಾಲಕ್ಷ್ಮಿ ಹಬ್ಬದ ನಿಮಿತ್ತ ಅರಿಶಿಣ-ಕುಂಕುಮಕ್ಕಾಗಿ ಕೆಂಗೇರಿಯಲ್ಲಿರುವ ತವರು ಮನೆಗೆ

ಪತಿಯೊಂದಿಗೆ ಹೋಗಿ ಮಧ್ಯಾಹ್ನ 3.15 ರ ಸುಮಾರಿ

ನಲ್ಲಿ ವಾಪಸ್ ಮಲ್ಲೇಶ್ವರಕ್ಕೆ ಹಿಂದಿರುಗುತ್ತಿದ್ದರು. ಮಾರ್ಗ ಮಧ್ಯೆ ರಿಂಗ್ ರಸ್ತೆಯ ಲಗ್ಗೆರೆ ಬ್ರಿಡ್ಜ್ ಬಳಿ ಅತಿವೇಗ ಹಾಗೂ ಅಜಾಗರೂಕತೆಯಿಂದ ಬರುತ್ತಿದ್ದ ಲಾರಿ ಇವರ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ದಂಪತಿ ಕೆಳಗೆ ಬಿದ್ದರು. ಗಂಭೀರ ಗಾಯಗೊಂಡಿದ್ದ ಗೀತಾ ಅವರನ್ನು ಆಸ್ಪತ್ರೆಗೆ ಕರೆದೊಯ್ದಾಗ ವೈದ್ಯರು ಪರೀಕ್ಷಿಸಿ ಮಾರ್ಗಮಧ್ಯೆ ಮೃತಪಟ್ಟಿದ್ದಾರೆಂದು

ತಿಳಿಸಿದಾರೆ. ಸುದ್ದಿ ತಿಳಿದು ರಾಜಾಜಿನಗರ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಲಾರಿ ಚಾಲಕನನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಫೆಲೋಶಿಪ್ ಹೆಚ್ಚಳಕ್ಕೆ ಮನವಿ

ಬೆಂಗಳೂರು: ಬೆಂಗಳೂರು ವಿವಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳ ವಿಶೇಷಾಧಿಕಾರಿ ಪ್ರೊ. ಕೃಷ್ಣಮೂರ್ತಿ ನೇತೃತ್ವದಲ್ಲಿ ಬೆಂವಿವಿ ಸ್ವಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳ ಒಕ್ಕೂಟ ಸಮಾಜ ಕಲ್ಯಾಣ ಸಚಿವ ಎಚ್. ಸಿ. ಮಹದೇವಪ್ರರವರನ್ನು ಭೇಟಿ ಮಾಡಿ ಫೆಲೋಶಿಪ್ ಮೊತ್ತ 10,000 ರು.ಗೆ ಹೆಚ್ಚಿಸಬೇಕು ಎಂದು



ಇಲಾಖೆಯಿಂದ ನೀಡುವ ಫೆಲೋಶಿಪ್ ಡೈರೆಕ್ಟ್ ಬೆನೆಫಿಟ್ ಟ್ರಾನ್ಸ್ ಫರ್ ಆದೇಶಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಈ ವ್ಯವಸ್ಥೆಯಿಂದ ವಿಳಂಬ, ಗೊಂದಲ ಮತ್ತು ಆರ್ಥಿಕ ತೊಂದರೆಗಳು ಉಂಟಾಗುತ್ತಿವೆ. ಇದರಿಂದ ಸಹಾಯಧನದ ಮೇಲೆ ಅವಲಂಬಿವಾಗಿರುವ ಎಸ್ಸ್ /ಎಸ್ಟಿ ಸಂಶೋ ಧಕರಿಗೆ ಸಮಸ್ಯೆಯಾಗುತ್ತಿದೆ. ಆದ್ದರಿಂದ ತಕ್ಷಣವೇ ಆದೇಶ ವನ್ನು ಹಿಂತೆಗೆದುಕೊಳ್ಳಬೇಕು ಎಂದು ಒತ್ತಾಯಿಸಲಾಯಿತು. ವಿದ್ಯಾರ್ಥಿಗಳ ಬೇಡಿಕೆಗೆ ಸಚಿವರು ಸಕಾರಾತ್ಮಕವಾಗಿ ಸಂದಿ ನೀಡಿದ್ದಾರೆ. ಈ ವೇಳೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳ ವಿಶೇಷಾಧಿಕಾರಿ ಪ್ರೊ. ಕೃಷ್ಣಮೂರ್ತಿ, ಒಕ್ಕೂಟ ಅಧ್ಯಕ್ಷ ಅರ್ಜುನ್, ಉಪಾಧ್ಯಕ್ಷ ಚಂದ್ರು ಮಿಡ್ಲು ಮುನಿ, ಬಸವರಾಜ್ ಮುಸಲಾಪುರ, ಗೋಪಾಲಕೃಷ್ಣ ಕೆ ಎ, ರವಿಕುಮಾರ್ ಅನಿಲ್ ಕುಮಾರ್ ವಿ ಇದ್ದರು.

ಜಿಲೆಟಿನ್ ಪತ್ತೆ: ಮತ್ತೆ ಮೂವರ ಬಂಧನ

ಬೆಂಗಳೂರು: ಕಲಾಸಿಪಾಳ್ಯ ಬಸ್ ನಿಲ್ದಾಣದಲ್ಲಿ ಜಿಲೆಟಿನ್ ಹಾಗೂ ಡಿಟೊನೇಟರ್ ಪತ್ತೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿ ದಂತೆ ಮತ್ತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಪ್ರಕರಣದಲ್ಲಿ ಬಂಧಿತರ ಸಂಖ್ಯೆ 6ಕ್ಕೆ ಏರಿಕೆಯಾಗಿದೆ. ಪ್ರಕರಣದಲ್ಲಿ 22 ಜೀವಂತ ಜೆಲೆಟಿನ್ ಕಡ್ಡಿಗಳು ಹಾಗೂ 30 ಎಲೆಕ್ಟ್ರಿಕ್ ಡಿಟೊನೇಟರ್ಗಳನ್ನು ವಶಕ್ತ ಪಡೆಯಲಾಗಿತ್ತು. ಆರೋಪಿಗಳು ಕೋಲಾರೆದಿಂದ ಜಿಲೆಟಿನ್, ಡಿಟೊನೇಟರ್ ಸೇರಿ ಮತ್ತಿತರ ಸ್ಫೋಟಕ ಸಾಮಗ್ರಿಗಳನ್ನು ವಾಹನಗಳಲ್ಲಿ ಸಾಗಿಸುತ್ತಿದ್ದರು. ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಕ್ರಾರಿ, ಕೊಳೆವೆಬಾವಿ ಕೊರೆಸಲು ಅಗತ್ಯವಿರುವ ಕಡೆಗಳಲ್ಲಿ ಸ್ಫೋಟಕಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದರು. ಕೋಲಾರದ ಶಿವಕುಮಾರ್, ನವೀನ್ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು. ಜುಲೈ 23ರಂದು ಮಧ್ಯಾಹ್ನ ಕಲಾಸಿಪಾಳ್ಯದ ಶೌಚಾಲಯದ ಬಳಿ ಜಿಲೆಟಿನ್ ಪತ್ತೆ ಆಗಿದ್ದವು

ಮಾನ್ಯ 3ನೇ ಅಪರ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯ ಮತ್ತು ಜೆ.ಎಂ.ಎಫ್.ಸಿ ಕನಕಪುರ ಸಿ.ಮಿಸ್. ನಂ:409/ 2025 ನಿರ್ಮಾಪಕ ರಾಘವೇಂದ್ರ ಹೆಗ್ಡೆ ಮುಂಬೈನಲ್ಲಿ ದೂರು ದಾಖಲು ಧ್ರುವ ವಿರುದ್ಧ ಹಣಿ ವಂಚನೆ ಆರೋಪ ಅರ್ಜಿದಾರರು: ಶ್ರೀ ತಿಮ್ಮಯ್ಯ ಬಿನ್ ಲೇಟ್ ತಿಮ್ಮಯ ವಯಸ್ಸು 69 ವರ್ಷ, ವಾಸ:– ಸಂಬೇಗೌಡನದೊಡ್ಡಿ ಗ್ರಾವ

ಹೊನ್ನಿಗನಹಳ್ಳಿ ಅಂಚೆ, ಸಾತನೂರು ಹೋಬಳಿ, ಕನಕಮರ ತಾಲ್ಲೂಕು, ರಾಮನಗರ ಜಿಲ್ಲೆ, ಪ್ರಸ್ತುತ ಬೆಂಗಳೂರು ದಕ್ಷಿಣ ಬೆಂಗಳೂರು: ನಟ ಧ್ರುವ ಸರ್ಜಾ ಕೆಡಿ ಚಿತ್ರದಲ್ಲಿ



ಬ್ಯುಸಿಯಾಗಿದ್ದಾರೆ. ನಡುವೆಯೇ ಅವರ ವಿರುದ್ಧ ಹಣ ವಂಚನೆ ಆರೋಪ ಕೇಳಿಬಂದಿದ್ದು ಎಫ್ ಐಅರ್ ಿದಾಖಲಾಗಿದೆ. 🌃 ನಿರ್ಮಾಪಕ ರಾಘವೇಂದ್ರ

ಹೆಗ್ಡೆ ಮುಂಬೈನಲ್ಲಿ ದೂರು ದಾಖಲಿಸಿದ್ದಾರೆ. ನಾನು ನಿರ್ಮಿಸಿ, ನಿರ್ದೇಶಿಸಿದ್ದ ಜಗ್ಗು ದಾದ ಸಿನಿಮಾ ಯಶಸ್ಸು ಕಂಡಿತು. ಈ ವೇಳೆ ಧ್ರುವ ಸರ್ಜಾ, ನನ್ನ ಕಚೇರಿಗೆ ಬಂದು ಸಿನಿಮಾ ಮಾಡೋಣ ಎಂದು ಹೇಳಿ, ದಿ ಸೋಲ್ಡರ್ ಹೆಸರಿನ ಸಿನಿಮಾದ ಸ್ಕ್ರಿಪ್ಟ್ ಕೂಡ ನೀಡಿದರು. ಸಿನಿಮಾ ಒಪ್ಪಂದಕ್ಕೆ ಸಹಿ ಮಾಡುವುದಕ್ಕೂ ಮೊದಲು ಮೂರು ಕೋಟಿ ರೊಪಾಯಿ ನೀಡುವಂತೆ ಧ್ರುವ ಕೇಳಿದ್ದರು. ಹಣ ಪಡೆದ ನಂತರ ಧ್ರುವ ಅವಧಿ ವಿಸ್ತರಣಗೆ ಕೋರಿದರಂತೆ. ನಂತರ ಕೊವಿಡ್ ಬಂತು. ಕೊವಿಡ್ ಲಾಕ್ಡೌನ್ ಆಯಿತು. ಆ ಬಳಿಕವೂ ಅವರು ಪ್ರತಿಕ್ರಿಯಿಸಲಿಲ್ಲ. ಮಾತ್ರವಲ್ಲ, ಕರೆಗಳನ್ನು ಸ್ವೀಕರಿಸಿಲ್ಲ ಎಂದು ರಾಘವೇಂದ್ರ ದೂರಿನಲ್ಲಿ ಉಲ್ಲೇಖಿಸಿರುವುದು ತಿಳಿದುಬಂದಿದೆ. ಈ ದೂರಿನ ಆಧಾರದ ಮೇಲೆ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.

ಮ್ಯಾನೇಜರ್ ಹೇಳಿದ್ದೇನು?

ಇನ್ನು ಈ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿರುವ

ಧ್ರುವ ಸರ್ಜಾ ಮ್ಯಾನೇಜರ್ ಅಶ್ವಿನ್, ರಾಘ ವೇಂದ್ರ ಹೆಗ್ಡೆ ಮಾಡಿರುವ ಆರೋಪ ಸುಳ್ಳು. 2018ರಲ್ಲಿ ಸೋಲ್ಫರ್ ಸಿನಿಮಾ ಮಾಡಲು ಮೂರು ಕೋಟಿ ಹದಿನೈದು ಲಕ್ಷ ರು ನೀಡಿದ್ದರು. ಸಿನಿಮಾ ಮಾಡುವ ವಿಚಾರವಾಗಿ ಪ್ರತಿ ಬಾರಿ ಕಾಲ್ ಮಾಡಿದಾಗಲೂ ಅವರು ಬ್ಯುಸಿ ಇದ್ದುದ್ದಾಗಿ ಹೇಳುತ್ತಲೇ ಬರುತ್ತಿದ್ದರು. ನಾಲ್ಕೂವರೆ ವರ್ಷದ ಬಳಿಕ ಸಿನಿಮಾ ಸ್ತಿಪ್ಟ್ ಕಳುಹಿಸಿದರು. ದ್ವೀತಿಯಾರ್ಧ ಇನ್ನೂ ಬಂದಿರಲಿಲ್ಲ. ನಾವು ಅವರ ಜತೆ ನಿರಂತರವಾಗಿ ಮಾತುಕತೆ ಮಾಡುತ್ತಲೇ ಇದ್ದೆವು. ಒಂದು ದಿನ ಬಂದು ಸೋಲ್ಫರ್ ಸಿನಿಮಾ ಮಾಡೋದು ಬೇಡ, ಬಜೆಟ್ ಜಾಸ್ತಿ ಆಗುತ್ತದೆ. ಮಾಡಿದರೂ ಕನ್ನಡದಲ್ಲಿ ಬೇಡ, ತೆಲುಗು ಅಥವಾ ಹಿಂದಿಯಲ್ಲಿ ಮಾಡೋಣ ಎಂದರು. ಇದಕ್ಕೆ ಧ್ರುವ ಒಪ್ಪಿಲ್ಲ. ಕನ್ನಡದಲ್ಲೇ ಸಿನಿಮಾ ಮಾಡಬೇಕು ಎಂದು ಪಟ್ಟು ಹಿಡಿದರು. ನಾವು ಹಣ ಕೊಡೋ ದಿಲ್ಲ ಎಂದು ಯಾವಾಗಲೂ ಹೇಳಿಲ್ಲ. ಎಲ್ಲವೂ ಕೋರ್ಟ್ ನಲ್ಲಿ ಇತ್ಯರ್ಥ ಆಗಲಿದೆ ಎಂದಿದ್ದಾರೆ.

ಸ್ನೇಹಿತರಿಂದಲೇ ರೌಡಿಶೀಟರ್ ಕೊಲೆ

ಬೆಂಗಳೂರು: ಸ್ನೇಹಿತರುಗಳ ನಡುವೆ ಗಲಾಟೆ ನಡೆದು ರೌಡಿಶೀಟರ್ನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಸೋಲ ದೇವನಹಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತಡರಾತ್ರಿ ನಡೆದಿದೆ. ಚಿಕ್ಕಬಾಣವಾರದ ನಿವಾಸಿ ಪ್ರತಾಪ್ (29) ಕೊಲೆಯಾದ ರೌಡಿ. ಈತ ಗಂಗಮಗುಡಿ ಪೊಲೀಸ್ ಠಾಣೆಯ ರೌಡಿ ಶೀಟರ್. ತಡರಾತ್ರಿ 12.30 ರ ಸುಮಾರಿನಲ್ಲಿ ಪ್ರತಾಪ್ ಸ್ನೇಹಿತರೊಂದಿಗೆ ಮಾರುತಿನಗರದ ಬಾರ್ವೊಂದಕ್ಕೆ ಹೋಗಿ ಮದ್ಯಪಾನ ಮಾಡಿ ದ್ದಾನೆ. ನಂತರ ಹೊರಬಂದು ನಡೆದುಕೊಂಡು ಮನೆಗೆ ಹೋಗುತ್ತಿ ದ್ದಾಗ ಅವರುಗಳ ಮಧ್ಯೆಯೇ ಯಾವುದೋ ವಿಚಾರಕ್ಕೆ ಗಲಾಟೆ ಯಾಗಿ ಕೈ ಕೈ ಮಿಲಾಯಿಸಿಕೊಂಡಿದ್ದಾರೆ. ಆ ವೇಳೆ ಜಗಳ ವಿಕೋಪಕ್ಕೆ ತಿರುಗಿದ್ದು, ಜತೆ ಯಲ್ಲಿದ್ದ ಸೈಹಿತನೇ ಚಾಕುವಿನಿಂದ ಪ್ರತಾಪ ನಿಗೆ ಇರಿದಿದ್ದಾನೆ. ತೀವ್ರರಕ್ತಸ್ರಾವದಿಂದ ಗಂಭೀರ ಗಾಯಗೊಂಡಿದ್ದ ಪ್ರತಾಪ್ನನ್ನು ಸಪಗಿರಿ ಆಸತ್ರೆಗೆ ಕರೆದುಕೊಂಡು ಹೋದಾಗ ವೈದ್ಯರು ಪರೀಕ್ಷಿಸಿ ಮಾರ್ಗಮಧ್ಯೆ ಮೃತಪಟ್ಟಿ ದ್ದಾರೆ ಎಂದು ಹೇಳಿದ್ದಾರೆ. ಮೂವರನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.